

“ಆತನ ಹೆಸರಿನಲ್ಲಿ”

(3:12-26)

ನಾವು ಜನಿಸಿದಾಗ ನಮ್ಮ ಹಾಲಕರು ನಮಗೆ ಹೆಸರನ್ನು ಕೊಡುತ್ತಾರೆ. ನಾವು ಬೇಕೆದಂತೆಲ್ಲ ಅ ಹೆಸರುಗಳು ಅಥವಾನ್ನು ಮತ್ತು ಬಿಂಬಿತತ್ವದನ್ನು ಹಡೆದುಕೊಳ್ಳುತ್ತೇವೆ. ಕೊನೆಗೆ, ಅವು ನಮ್ಮನ್ನು ಗುರುತಿಸುವುದಕ್ಕೇ ಮಾತ್ರವಲ್ಲ, ಅದರೆ ಅವು ನಾವೆನು ಆಗಿದ್ದೇವೆ ಎಂಬುದನ್ನು ನೂಡಿಸುವುದರಿಂದ ಅಗಿದೆ. ನಿಮಗೆ ಅಪರಿಜಿತವಾದ ವೃತ್ತಿಯ ಹೆಸರನ್ನು ಯೋಜಿಸಿಕೊಳ್ಳು. ಈ ಹೆಸರುಗಳು ಕೇವಲ ಅಭಿಭಾವಕ್ರಾಂತವಾದ ಹಾಗೆ ಹಡೆಗಳ ಜೋಡನೆಯು ಎಂದು ಭಾವಿಸಿರುವೀಲೇ? ಅದರ ಬದಲಾಗಿ ನಿಮ್ಮ ಮನಸ್ಸಿನಲ್ಲಿ ಅ ವೃತ್ತಿಯ ಜೊಡಿಗೆ ಅವಸಿಗೆ ನಂಬಂಧಿತವಾದ ಕೆಲ ಗುಣಲಕ್ಷಣಗಳು ಹೊರಹಾನುವುದನ್ನು ಕಾಣುವಿಲಿ. ಕೀರೆ ಅ ವೃತ್ತಿಯ ನಂಬಂಧಿತವಾದ ವೃತ್ತಿತ್ವವನ್ನು¹ ನೀವು ಕಾಣುವಿಲಿ.

ಬೈಬಲ್ನಲ್ಲಿ, ಹೆಸರುಗಳು ಮಾತ್ರ ಗುರುತಿಸಲ್ಪಡುವುದಿಲ್ಲ. ಆದರೆ ಅವು ವೃತ್ತಿಯ ಎಲ್ಲ ಗುಣಗಳನ್ನು ತ್ವರಿಸಿಸಿನುವಂತಹುಗಳೂ ನುಡಿ ಅಗಿದೆ. ವಿಶೇಷಣತಾಂತ್ರಿಕರಿಂದ 20ರಿಂದ ಮೂರನೆಯ ಅಜ್ಞೆಯು “ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ರಾಂತಿಗೆ ಎತ್ತಿರೆಬಾರದು ಎಂದಿದೆ. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ರಾಂತಿಗೆ ಎತ್ತಿರೆವನನ್ನು ಶಿಕ್ಷಿಸಿದೆ ಜಡಪುದಿಲ್ಲ” (ಪಜನ 7) ಎಂದಿದೆ. ಯಾಕೆ ದೇವರು ತನ್ನ ಹೆಸರನ್ನು ದುರುಪಯೋಗಿ ಮಾಡಿಕೊಳ್ಳುವವಸಿಗೆ ಶಾಪವನ್ನು ಉಜ್ಜಳಿಸಿದನು? ಯಾಕೆಂದರೆ ನೀವು ಆತನ ಹೆಸರನ್ನು ಅಯೋಗ್ಯವಾಗಿ ಬಳಸಿಕೊಂಡರೆ ನೀವು ಆತನಿಗೆ ಅವಜಾರಮಾಡಿದಂತೆ!

ಅರ್ಥಾತ್ತಲರ ಕೃತ್ಯಾಗಳು 3 ಮತ್ತು 4 ಅಧ್ಯಾಯಗಳಲ್ಲ, ಯೀಂನು ಕ್ರಿಸ್ತನ ಹೆಸರಿನ ಚೇಳೆ ಒತ್ತಿ ಹೇಳಿದ್ದನ್ನು ನಾವು ನೋಡುತ್ತೇವೆ (3:6, 16; 4:7, 10, 12, 17, 18, 30). ಯೀಂನುವಿನ ಮರಣ, ಪುನರುತ್ತಾನ ಮತ್ತು ದಿವಾರೋಹಣಗಳ ನಂತರ ...

... ದೇವರು ಆತನನ್ನು ಅತ್ಯಂತ ಸ್ವಾನಕ್ತೆ ವಿಲಿಸಿ ಎಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಹಾಳಿಸಿದ್ದಾನೆ. ಅದದಲಂದ ಸ್ವರ್ಗದ ಮರ್ಯಾದಾ ಕಾರಣಗಳಲ್ಲಿಯೂ ವರೆಲ್ಲರೂ ಯೀಂನುವಿನ ಹೆಸರಿನಲ್ಲಿ ಅಡ್ಡಜಡ್ಡ ಯೀಂನುಕ್ರಿಸ್ತನನ್ನು ಒಡೆಯನೆಂದು ತ್ವರಿಜ್ಞಮಾಡಿ ತಂದೆಯಾದ ದೇವಲಿಗೆ ಘನವನ್ನು ನಲ್ಲಿಸುವರು (ಫಿಬ್ರಿ 2:9-11; ಒತ್ತಿ ಹೇಳಿದ್ದ ನಂತರ).

ಅರ್ಥಾತ್ತಲರ ಕೃತ್ಯಾಗಳು 3 ಮತ್ತು 4ರಿಂದ, ಆತನ ಹೆಸರಿನಲ್ಲಿ ವಾಸಿಯಾಡುವುದನ್ನು, ಆತನ ಹೆಸರಿನಲ್ಲಿ ಬೋಧಿಸುವುದನ್ನು, ಆತನ ಹೆಸರಿನಲ್ಲಿ ಶ್ರಮಿಸುವುದನ್ನು, ಆತನ ಹೆಸರಿನ ಮೂಲಕ ಶಕ್ತಿಯನ್ನು ಹಡೆದುಕೊಳ್ಳುವುದನ್ನು ಇವೆಲ್ಲವುಗಳ ಬಗೆಗೆ ನಾವು ಓದುತ್ತೇವೆ. ಈ ಎರಡೂ ಅಧ್ಯಾಯಗಳ ಅಧ್ಯಯನವನ್ನು ನಾವು ಮುಂದುವರೆಸಿದಂತೆ, ಯೀಂನುವಿನ ಹೆಸರು ಕೇವಲ ಆತನನ್ನು ಗುರುತಿಸುವುದಕ್ಕಿಂತ ಅಲ್ಲ, ಆತನ ಶಕ್ತಿ, ಆತನ ಲುಧೀಲೆ, ಮತ್ತು ಆತನ ವೃತ್ತಿತ್ವಗಳು ಈ ಹೆಸರಿನಲ್ಲಿ ಅಡಗಿವೆ ಎಂದು ಕಂಡುಕೊಳ್ಳುತ್ತೇವೆ! ಈ ಎರಡೂ ಅಧ್ಯಾಯಗಳಲ್ಲಿ ಇಜ್ಞಾನ ಮುಖ್ಯ ವೃತ್ತಿಗಳು, ಅಂದರೆ, ಜೆತ್ತ ಅಥವಾ ಯೋಹಾನರು ಅಲ್ಲ, ಅಥವಾ ಆ ವಾಸಿಯಾದ ಮನುಷ್ಯನೂ ಅಥವಾ ಮಂಡಜಯ ಯಾವ ನದನ್ಯರೂ ಅಲ್ಲ ಆ

ವ್ಯಕ್ತಿಯ ಯೀಂನುತ್ತಿಸುವ ತಾನೇ! ಯೆಹುದಿ ನಾಯಕರು, ತಾವು ಯೀಂನುತ್ತಿಸಿದ ವಿಶುಲ್ಕರಾಗಿದ್ದೇವೆಂದು ತಿಜಿದ್ದರು; ಅದರೆ ತುನ ಆತಮೋಣಿಗೆ ವ್ಯವಹರಿಸಬೇಕಾಗಿ ಬಂತ.

ಅಪ್ರೋನ್ತಲರ ಕೃತ್ಯೇಗಳು 3 ಅಥವಾಯದ ಕೇನೆಯ ಭಾಗದಲ್ಲಿ ಹೇತುನು ಸಂಪರ್ಕಗೊಳಿಸದ ಎರಡನೆಯ ಪ್ರಸಂಗವು ದಾಖಲಾಗಿದೆ (ಗಮನಿಸಿ 4:1). ಅಪ್ರೋನ್ತಲರ ಕೃತ್ಯೇಗಳ 2ನೇ ಅಥವಾಯದ ರೂಪರೇಣೆಗಳ ಮಂಡನೆಯಂತೆ ಇದೆ. ಅದರೆ ಇದು ವಿಜಿಸ್ತ ವಾದ ಅಥಾರದ ಸಂಗತಿಗಳಿಂದ² ತುಂಜಿಕೊಂಡಿದೆ. ಅಪ್ರೋನ್ತಲರ ಕೃತ್ಯೇಗಳ 2ನೇಯ ಅಥವಾಯದಲ್ಲಿ ಹೇತುನು ಮುಖ್ಯವಾಗಿ ದಾಖಿಲನು ಮಾತುಗಳನ್ನು ಬಿಜಿಸಿದ್ದಾನೇ: ಮತ್ತು ಈ ಪ್ರಸಂಗದಲ್ಲಿ ಆತನು ಹಳೆ ಒಡಂಬಡಿಕೆಯ ಇತರೆ ಅಥಾರಗಳ ಮೇಲೆ ಆತಮಿಕಾಂಡಿದ್ದಾನೆ. ಈ ಪ್ರಸಂಗದಲ್ಲಿ ಕಾಣುವ ವಿಷೇಶ ಸಂಗತಿ ಎಂದರೆ ಯೀಂನುವಿನ ವಿಖಿ ಜರುದುಗಳೇ ಅಗಿವೆ. ಅಪ್ರೋನ್ತಲರ ಕೃತ್ಯೇಗಳ 2ನೇಯ ಅಥವಾಯದಲ್ಲಿ ಹೇತುನು ಆತನನ್ನು ದಾಖಿಲಕುಮಾರನು ಮತ್ತು ತ್ವಿಸ್ತನು ಎಂದು ಮಂಡಿಸಿದ್ದಾನೇ: ಅದರೆ ಈ ಪ್ರಸಂಗದಲ್ಲಿ ಅಪ್ರೋನ್ತಲರ ಯೀಂನುವನ್ನು ದೇವರ ಸೇವಕನೂ, ಪಲಿಖಿಧ್ಯನೂ, ಸೀರಿವಂತನೂ, ಜಿಂಟ ಕ್ರಿಸ್ಟ, (ಅಥವಾ ಜೀವಿತದ ರಾಜ ಕುಮಾರನು) ಮತ್ತು ಮೊಳೆಯಂತಹ ಪ್ರಾಣಿ ಎಂದು ಸಂಬಂಧಿಸಿದ್ದನುವರಾಗಿದ್ದಾರೆ.

ದುರುತ್ತಿಸುವಿಕೆಯನ್ನು ಅಲ್ಲಾಗಳಿಂದ (3:12)

ಈ ಎಲ್ಲಾ ಸಮಯದಲ್ಲಿ ಜನರು ಹೇತು ಮತ್ತು ಯೋಹಾನೆ ಕಾಗೂ ಭಿಕ್ಷುತನ ಸುತ್ತಲೂ ಸುತ್ತಿಕೊಂಡಿದ್ದರು. ಕೇನೆಯಲ್ಲ, ಪ್ರತಿಯೊಬ್ಬನೂ ಸಿದ್ಧವಾಗಿದ್ದನೂ ಮತ್ತು ಜನಜಂಗಳಯು ಶಾಂತವಾಯಿತು. “ಹೇತುನು ಇದನ್ನು ನೊಡಿ ಜನಲಿಗೆ - ಇನ್ನಾಯೀಲ್ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯಾಜ್ಞಾನಕ್ಕಿಂತಿಲ ... ?” (ಪಜನ 12:೧). ಈ ಹಿಂದೆ ಯೀಂನು ಯೆರಾನಲೇಖಿನಲ್ಲಿನ ರೊಗಿಗಳನ್ನು ವಾಸಿಮಾಡಿದ್ದನ್ನು ಅವರು ನೊಡಿದ್ದರು. ವಾಸಿಯಾದ ಮನುಷ್ಯನನ್ನು ನೂಡಿಸಿತ್ತು ಹೇತುನು ಹೀಗೆ ಮಂದುವರೆಸಿದನು “... ನೀವು ನಮ್ಮ ಮೇಲೆ ದೃಷ್ಟಿಯಷ್ಟು ನೊಡುವದೇನು? ನಾವು ಸ್ವಾಂತರ್ಶಕ್ತಿಯಂದಾಗಲು³ ದೇವಭಕ್ತಿಯಂದಾಗಲ ಇವನನ್ನು ನಡೆಯುವಂತೆ ಮಾಡಿದೆಂದು ಭಾವಿಸಬೇಕಿಲಿ” (ಪಜನ 12:೨).

ಹೇತು ಮತ್ತು ಯೋಹಾನರು ತಾವು ಮನುಷ್ಯರಿಗಿಂತಲೂ ಕೆಳಗಿನವರು ಎಂದು ಭಾವಿಸಿದ್ದರು, ಮತ್ತು ಯಾವುದೇ ಸನ್ನಾಂಗಳನ್ನು ತೆಗೆದುಕೊಳ್ಳುವ ಶೋಧನೆಗೆ ಒಳಗಾಗಲಿಲ್ಲ. ಒಹಳ ಹಿಂದೆನಲ್ಲ ಅವರೂ ಕೂಡಾ ಯಾರು ದೊಡ್ಡವರು (ಶ್ರೀಕೃಷ್ಣ) ಎಂದು ವಾದಮಾಡುವವರ ಗುಂಪಿನಲ್ಲಿ ಒಬ್ಬರಾಗಿದ್ದರು (ಮಾರ್ಕ 9:34). ಈಗ ಇದು ಅಲಿದ್ದ ಒಳ್ಳೆಯ ಅವಕಾಶ! ನಾವು ನಮ್ಮ ಸ್ವಾಂತರ್ಶಕ್ತಿಯಂದಾಗಲ, ಮತ್ತು ಒಳ್ಳೆಯತನದಿಂದಾಗಲ, ಅಥವಾ ಬೆಲೆಯಾವಪ್ರಾಗಿಂದಾಗಲ ಇವನನ್ನು ಸ್ವಾಂತರ್ಶಕ್ತಿಯಿಂದ ಎಂಬುದನ್ನು ಹೇತುನು ತತ್ತ್ವಂದೇ ಅಲ್ಲಾಗಳಿದನು. ಕೇಳುವದಕ್ಕೆ ಈ ಮಾತು ಎಷ್ಟೊಂದು ತಂತ್ರಾಗಿದೆಯಲ್ಲದೆ - ಮತ್ತು ಇಂದಿನ ಸ್ವಾಂತರ್ಶಮಾಡುವವರ ಜೋಡಿ ಇದನ್ನು ಹೋಆಸಿದಾಗ ಅವರು ಹೊಗಳಿಕೆಯನ್ನು ತೆಗೆದುಕೊಳ್ಳುವುದಕ್ಕೂ ಹಿಂಜಲಿಯರು!

ಅವಶ್ಯಕನಿಂದ ಮಂಡನೆ (3:13-15)

ತತ್ತ್ವಂದೇ, ಹೇತುನು ಸ್ವಾಂತರ್ಶವಾಗುವಿಕೆಯ ಬ್ರಾಹ್ಮಿಯನ್ನು ಯೀಂನುವಿಗೆ ಕೊಟ್ಟನು. ಹಾಗೆ ಮುಂದುವರೆದು ಯೆಹುದಿಗಳ ಯೀಂನುವನ್ನು ಹೀಗೆ ನಡೆಯಿಸಿಕೊಳ್ಳುತ್ತಿದ್ದರು ಎಂಬುವದನ್ನು ಹೋಆಸಿಗೆ ಗಂಭೀರವಾದ ಸರಣಿಯನ್ನು ಬಿಂಬಿಸಿದನು ವೋದಲ ಹೋಆಸಿಗೆಯ ಪಜನ 13ರಲ್ಲಿ:

ಅಭ್ರಾಮ ಇನಾಕ್ ಮತ್ತು ಯಾಕೋಬರ ದೇವರು ನಮ್ಮ ಹಿತ್ಯಗಳ ದೇವರು (ಹಿಂಗೆ ದೇವರು ತನ್ನನ್ನು ವಿಮೋಜನಕಾಂಡ 3:6, 15ರಲ್ಲಿ ಪರಿಷಯಸಿಕೊಂಡಿದ್ದಾನೆ) ಎಂದು ತನ್ನ ಸೇವಕನಾದ⁴ ಯೀಂನುವನ್ನು ಮಹಿಮೆಪಡಿಸಿದ್ದಾನೆ. ಆದರೆ ಹಿಲಾತನು ಅತನನ್ನು ಜಡುಗರೆಗೊಳಿಸುವ ಸಂದರ್ಭದಲ್ಲಿ ನಿಂತು ಅತನನ್ನು ಅಲ್ಲಾಗಳಿಲ, ಅತನೇ ಅ ಕ್ರಿಷ್ಟನು.

ಇಲ್ಲ ಹೇಳುವು ಅಪಯೋಗಿಸಿದ ಯೀಂನುವಿನ ಹೊದಲ ಜರುದು ಇಲ್ಲದೆ: ದೇವರ ಸೇವಕ (ಕೈ ಪದವು ವಚನ 26ರಲ್ಲಿ ಪುನರಾದ್ವರ್ತನೆಯಾಗಿದೆ). ಯೀಂಾಯನ ಪ್ರಸ್ತುತಕರಲ್ಲಿನ ಒಂದು ಶ್ರೀಷ್ಟ ವಿಜಾರದೆಂದರೆ ಶ್ರಮಿದಾಯಕನಾದ ಸೇವಕ⁵ ಎಂದಾಗಿದೆ. ಈ ವಿಜಾರವು ಕೀರ್ತನೆಯಲ್ಲಿ ಮತ್ತು ಇತರ ಕಡೆಗಳಲ್ಲಿ ತ್ವರಿತವಾಗಿ ಅಂತರ್ಭೂತವಾಗಿ ಯೀಂನುವು ಪ್ರವಾದಿಗಳಿಂದ ಹೇಳಲ್ಪಟ್ಟ ಸೇವಕನೇ ಆಗಿದ್ದಾನೆ ಎಂದು ತನ್ನ ಕೇಳಿಗರು ತಿಜಯಬೇಕೆಂದು ಹೇಳುವು ಬಾಯಿಸಿದ್ದಾನೆ.

ದೇವರು ತನ್ನ ಈ ಸೇವಕನೊಡನೆ ಏನು ಮಾಡಿದನು? ಅತನು ಅವನನ್ನು “ಮಹಿಮೆಪಡಿಸಿದನು” ಅದಕ್ಕೆ ಹೊಆತಕೆಯಾಗಿ, ಯಿಹಾದಿಗಳ ಏನು ಮಾಡಿದರು? ಅವರ ನಾಯಕರುಗಳು ಅತನನ್ನು ಹಿಲಾತನೆ⁷ ಮುಂದೆ “ಒಷ್ಟಿಸಿದರು.” ನಂತರ ಆ ಗುಂಪು ಅತನನ್ನು “ತ್ಯಜಿಸಿ” ಜಟಿಸು. ಹಿಲಾತನ ಅವರಿಗೆ “ತೀಕ್ಷ್ಣ ನೆಹಿಸಿಕೊಳ್ಳುವ ಈ ಯೀಂನುವಿಗೆ ನಾನೇನು ಮಾಡಲು” ಎಂದು ಹೇಳಲು “ಅತನನ್ನು ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಹಿಲಾತನು ಅದಕ್ಕೆ “ಅತನು ಕೆಟ್ಟದ್ದನ್ನೇನು ಮಾಡಿದನು?” ಎಂದು ಕೇಳಿದಾಗ ಅವರು “ಅತನನ್ನು ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಹಿಲಾತನು ಅದಕ್ಕೆ “ಅತನು ಕೆಟ್ಟದ್ದನ್ನೇ ನು ಮಾಡಿದನು?” ಎಂದು ಕೇಳಿದಾಗ ಅವರು ಜೋರಾಗಿ ಕೂಗುತ್ತೀರೆ ಹೇಳಿದರು. “ಅತನನ್ನು ಶಿಲುಬೆಗೆ ಹಾಕಿಸು!” (ಮತ್ತಾಯ 27:22, 23) ಎಂದು ಹೇಳಿದರು.

13ನೇಯ ವಚನದ ಕೊನೆಯಲ್ಲಿ ಎರಡನೆಯ ವೃತ್ಯಾನವು ಕೊಡಲ್ಪಟ್ಟಿದೆ: ಒಂದೆಡೆ, ರೋಮು ನರಕಾರದ ರಾಜ್ಯಕಾಲನಾದ ಇಹಲೋಕದ ಹಿಲಾತನು ಯೀಂನುವನ್ನು ಜಡಿಸಲು ಶಯಿತ್ತಿಸಿದನು. ಇನ್ನೊಂದೆಡೆಯಲ್ಲಿ ದೇವರ ಸ್ವಂತಜನರೇ ಅತನ ಮರಣಕ್ಕಾಗಿ ಒತ್ತಾಯಿಸಿದರು. ಆ ಗಂಗೆಯನ್ನು ನೆಹಿಸಿಕೊಳ್ಳುವಾಗ ಕೆಲವರಾದರೇ ತಲೆಗಳನ್ನು ತಗ್ಗಿಸಲೀಬೇಕು. ವಿಮೋಜಕನನ್ನು ಅವರು ಜಟಿಸು.

ಹೇಳುವು ಮೂರನೆಯ ವೃತ್ಯಾನದ ಅಂಶವು ಮತ್ತು ಯೀಂನುವಿನ ಎರಡನೆಯ ಜರುವ ವಚನ 14ರಲ್ಲಿ: “ಅದರೆ ನಿಂತು ಪರಿಶುದ್ಧನನ್ನು ಮತ್ತು ನಿಂತಿವಂತನನ್ನು ತಿರಸ್ತುಹಿಸಿದಿಲ, ಮತ್ತು ಕೊಲೆಗಡುಕನನ್ನು ನಿಮಗಾಗಿ ಬೇಕಿದಿಲ.” “ಪರಿಶುದ್ಧಪೂರ್ಣ ಮತ್ತು ನಿಂತಿವಂತಿಕೆ”⁹ ಇವರಿಂದ ಇರುದುಗಳನ್ನೊಳಿಸುತ್ತಿದ್ದು, ಹಳೆಯ ಒಡಂಬಿಕೆಯ ಭಾಷೆಯಲ್ಲಿ ಬೇರೂ ಲಪೆ. ದೆವ್ಯಾಗಳ ಕೂಡ ಯೀಂನುವನ್ನು “ಪರಿಶುದ್ಧನಾದ ದೇವರು” ಎಂದು ಹೇಳ ಆದ ಯೀಂನು ಮತ್ತು ಕೊಲೆಗಡುಕನಾದ ಬರಬ್ಜನು ಇವಲಿಬ್ಜರ ಮಧ್ಯ ವೃತ್ಯಾನವಿದೆ. ಆದಾಗ್ಯ ಅ ಜನಜಂಗಿಂಬಯಿ ಪರಿಶುದ್ಧನೂ ಮತ್ತು ನಿಂತಿವಂತನೂ ಆದವನ ಜೊತೆ ಏನು ಮಾಡಿತು? ಅವರು ಅತನನ್ನು ತಿರಸ್ತುಹಿಸಿದರು ಮತ್ತು ಅತನನ್ನು ಶಿಲುಬೆಗೆ ಏಲನಬೇಕೆಂದು ಬೇಡಿಕೆಯನ್ನು ಇತ್ತಿರು. ದಂಗೆಕೊಳೆನೂ, ಕೊಲೆಗಡುಕನೂ ಆದ ಬರಬ್ಜನ ಜೊತೆ ಅವರೇನು ಮಾಡಿದರು? ಅತನನ್ನು ಜಡುಗರಿ ಮಾಡಬೇಕೆಂದು ಅವರು ಕೇಳಿದರು (ಲೂಕ 23:13-25).

ನಾಲ್ಕನೇಯ ವೃತ್ಯಾನವನ್ನು ವಚನ 14ರ ಕೊನೆಯ ಭಾಗದಲ್ಲಿ ಮತ್ತು ವಚನ 15ರ ಮೊದಲಭಾಗದಲ್ಲಿ ಕಾಣುತ್ತೇವೆ: “ನಿಂತು ... ಕೊಲೆಗಾರನಾದ ಮನುಷ್ಯನನ್ನು ಜಡಿಸಿಕೊಡಬೇಕೆಂದು ಬೇಡಿಕೊಂಡು ಜೀವನಾಯಕನನ್ನು ಕೊಲ್ಲಿಸಿದಿಲ ...” ರೀಕ್

ಹದದ ಭಾಷಾಂತರವು “ರಾಜಕುಮಾರನು” (ಅಂಗಿನಾನ್) ಎಂದಿದ್ದು ಇದರ ಅಕ್ಷರಶಃ ವಾದ ಅಥವು “ಮುಂದಿರುವವನು” ಎಂದಿದೆ. ಇದು ಹೊನ್ ಒಡಂಬಿಡಿಕೆಯಲ್ಲ ನಾಲ್ಕು ನಾಲ್ಕು ಬಳಕೆಯಾಗಿದೆ. ಇದರ ನಾಮಾನ್ಯ ಅಥವು “ಉತ್ಸತಿಮಾಡುವವನು” ಅಥವಾ “ಮುಂದಾಗಿ ಹೇಳಿರುವವನು” ಎಂದಿದೆ. NIVಯಲ್ಲಿ ಈ ಹದವು “ಜೀವನದ ಕರ್ತೃ” ಎಂದು ಭಾಷಾಂತರಿಸಿದೆ. ಇನ್ನೊಂದು ಭಾಷಾಂತರದ ಅವೃತ್ತಿಯು “ಜೀವವನ್ನು ಕೊಡುವವನು” ಎಂದಿದೆ. ಇಲ್ಲಿ ಜೀವತೆಗೆದುಕೊಟ್ಟುವ ಬರಬ್ಬಿ ಜೀವದ ಮೂಲವಾಗಿರುವ ಯೇಸು. ಇದು ಇಬ್ಬರ ಮಧ್ಯದಲ್ಲಿರುವ ವ್ಯತ್ಯಾಸ. ಈ ಲೀಪಿಯಲ್ಲಿ ಹೇತುನು “ಯಾವನು ಜೀವವನ್ನು ನಾಶಮಾಡುತ್ತಾನೋ ಅವನೋಡನೆ ಹಂಜಿಕೊಂಡಿಲ ಮತ್ತು ನಿಮಗೆ ಜೀವಕೊಟ್ಟವನನ್ನು! ನಾಶಮಾಡಲು ಯಶ್ವಿನಾದಿಲ” ಎಂದು ಹೇಳಿದನು.

ಪುನರುತ್ಥಾನವು ಹೊಡಿಸಲ್ಪಟ್ಟಿದ್ದು (3:15)

ಜೀವನದ ಮೂಲವನ್ನು ಮರಣಕ್ಕೆ ತುಕ್ತಮಾಡುವ ಶ್ರಯಕ್ಕುದ ಕ್ರಿಯೆಯ ಬೀರೆ ಯಾವ ಕ್ರಿಯೆಗಿಂತಲೂ ಎಂದಿತವಾಗಿಯೂ ಹೇಬ್ಬು ವೈಧ ಎನಿಸನ್ದು! ಅವರ ನಿಧಕರೆಯ ವಜನ 15ರಲ್ಲಿ ಹೇತುನು ಅಂತಿಮ ಹೋಳಿಕೆಯ ಗುರುತಿನುಖಿಕೆಯಲ್ಲ ಗುರುತಿನಲ್ಪಟ್ಟಿದೆ: “... (ಸಿಂಹ) ಜೀವನಾಯಿತನನ್ನು ಕೊಳ್ಳಿಸಿದಿಲ, ಆದರೆ ದೇವರು ಆತನನ್ನು ಸತ್ತವರೋಳಗಿಂದ ಎಜ್ಞಿಸಿದನು ...” ಯೆಹೋದಿಗಳ ಯೇಸುವನನ್ನು ಕೊಂಡರು ಆದರೆ ದೇವರು ಆತನನ್ನು ಎಜ್ಞಿಸಿದನು. “ಮಾನವನ ಕೊನೆಯ ಹದವು ಕಲ್ಪಾಲಿಯಾಗಿದ್ದರೆ, ದೇವರ ಕೊನೆಯಹದವು¹¹ ಖಾಲಿಯಾದ ನಮಾಧಿಯಾಗಿದೆ”!

ಹೇತುನು ತನ್ನ ಕೇಳಿಗರ ತಷ್ಟನ್ನು ಒತ್ತಿ ಹೇಳಿತ್ತಿದ್ದಾನೆ ಎಂಬುದನ್ನು ಗಮನಿಸಿಲ! ಇನ್ನರು ತಮ್ಮ ಹಾಗರಜಂದ ತರುಗಿಕೊಳ್ಳುವ ಚೊದಲೇ ತಮ್ಮ ಹಾಗರಜಂದ ತಟ್ಟಿತನ್ನರು ಎಂಬ ಅಲಿಪುಷ್ಟವರಾಗಿರಬೇಕು. ಹಾಪದ ಕೆಟ್ಟ, ಸುದ್ದಿಯು ರಕ್ಷಣೆಯ ಸುವಾತೇ ಬೋಧಿಸಲ್ಪಡುವ ಚೊದಲೇ ಮಂಡಿನಲ್ಪಡಬೇಕು. ಅವರು ವಾಸಿಯಾಗುವ ಚೊದಲೇ ತಮ್ಮ ಅನಾರೋಗ್ಯದ ಸ್ಥಿತಿಯನ್ನು ನಂತರೂಛಾವಾಗಿ ಅಲಿಪರಬೇಕು.

ಹೇತುನು ವಜನ 15ರಲ್ಲಿ ಪುನರುತ್ಥಾನದ ಬಗೆಗೆ: “... ನಾವೇ ನಾಕ್ಕಿಗಳ ಎಂದು ಉಲ್ಲೇಖನುವಾಗ ಬಹುಶಃ ತನ್ನನ್ನು ಮತ್ತು ಯೋಕಾನನ್ನು ನೇರಿಸಿಕೊಂಡಿರಬೇಕು.” ಆ ಮನುಷ್ಯನು ಸ್ವಸ್ಥವಾಗಲು ಅವರು ನಿಯೋಗಿಗಳಾಗಿದ್ದರು. ಇವರೇ ಪುನರುತ್ಥಾನಕ್ಕೆ ಬಲವಾದ ನಾಕ್ಕಿಗಳಾಗಿದ್ದಾರು.

ವಿಷೋಜಕನು ಮಹಿಮೆಹಾಂಡಿದ್ದು (3:16)

ಹೇತುನು ಹೇಳಿದ ಶ್ರವಿಯೋಂದು ಮಾತ್ರ ಯೇಸುವಿನ ಹೆಸರನ್ನು ಮಹಿಮೆಯತ್ತ ನಡೆಸುವಂತದ್ದಾಗಿದೆ: “ನಿಂದು ನೋಡುವಂಥ ನಿಮಗೆ ಗುರುತಿರುವಂಥ ಈ ಮನುಷ್ಯನು ನೆಟ್ಟಿಗಾದದ್ದಕ್ಕೆ ಆತನ ಹೆಸರಿನಲ್ಲ ಇಟ್ಟ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಹಡಿಸಿತು. ಆತನ ಮೂಲಕ ಉಂಬಾಗಿರುವ ನಂಬಿಕೆಯೇ ಇವನಿಗೆ ನಿಷ್ಪುರು ಮುಂದೆ ಪೂರಣ ಕ್ಷೇಮವನ್ನು ಕೊಟ್ಟಿತು” (ಪಜನ 16). ಈ ವಾಕ್ಯವು ಮೂಲ ಹಲಿಷ್ಟೆದದಳ ಮತ್ತು ಅಂಗ್ರಭಾಷಾಂತರದ, ಏರಡರಲ್ಲಿ ಅವಲಕ್ಷಣವುಷ್ಟಿದ್ದಾಗಿದೆ. ಇದು ಬೇಕೆಂದು ಹಿಂಗ ಮಾಡಿರುವುದಾಗಿದೆ. ಇದು ಅವಲಕ್ಷಣವಾದದ್ದು. ಯಾಕೆಂದರೆ ಹೇತುನ ಹೇಳಿಕೆಯ ಮತ್ತು ಆತನು ಹೇಳಿದ ಲೀಪಿಯ ಸಲಯಾಗಿ ಹಾಗೆಯೇ ದಾಳಲಾಗಿದೆ. ನಾವು ಮಾತನಾಡುವಾಗ, ನಾವು ಯಾವಾಗಲೂ ವ್ಯಾಕರಣವನ್ನು ಬಳಸುವುದಿಲ್ಲ, ಮತ್ತು ನಾವು ನಮ್ಮೆಲ್ಲ ಅದನ್ನು ತಿರುತ್ತಿರುಗಿ ಹೇಳಲು ಬಯಸುತ್ತೇವೆ, ಲಾಕನು ವಜನ 16ರಲ್ಲಿ ಕೆಲವನ್ನು ಹಲಿಷ್ಟುನುವುದಕ್ಕೆ ನಮ್ಮೀತ್ವಯನ್ನು ಪಡೆದಿರಬಹುದು. ಆದರೆ ಆತನು ಹೇತುನ ನಂಡೆಶದ

ಕೃದಯಭಾಗಕ್ಕೆ ಬಂದಾಗ, ಆತನು ನಾವು ಹೇತುನ ಸಲಯಾದ ಮಾತುಗಳನ್ನು ಹಡಯಬೇಕೆಂದು ಬಯಸುವವನಾಗಿದ್ದಾನೆ. (ಲೂಕಾನು ಅಪ್ರೋನ್ತಲರ ಕೃತ್ಯಾದ್ಲಿನ ಬೋಧನೆಗಳನ್ನು ತಾನೆ “ಸ್ವಾಷ್ಟಿನಾಲ್ಲಿ” ಅಥವಾ ಅಪ್ರೋನ್ತಲರ “ಬಾಯಿಲ್ಲ ತನ್ನದೆ ಆದ ಯಾವ ಮಾತುಗಳನ್ನು ಜಿಲಸಲ್ಲಿ” ಎಂಬುದಕ್ಕೆ ಇದು ನಾಷ್ಟಿಯಾಗಿದೆ.)

ಅವಲಕ್ಷಣಗಳ ಇರಣ ಅಥವಾ ಇಲ್ಲದಿರಿಲ ಹೇತುನ ಸಂಜೀವಗಳು ಮಾತ್ರ ಹಾರದಶ್ರೇಷ್ಠದಂತೆ ಸ್ವಾಷ್ಟಿವಾಗಿಬೇ: ಆ ಮನುಷ್ಯನು ಹೇತು ಮತ್ತು ಯೋಹಾನರಲ್ಲಿದ್ದಂತಹ ಯಾವುದೇ ಬಿಂಬಿತವಾದ ನಧ್ಯಾತ್ಮ ನಿಖಿತವಾಗಿ ಅವನು ವಾಸಿಯಾಗಿಲ್ಲ, ಬದಲಾಗಿ ಆತನು ಯೇಣುವಿನ ಹೆನೆಲಿನ ಮೂಲಕವಾಗಿಯೇ ಸ್ವಾಷ್ಟಿನಾದನು!

ಯೇಣುವಿನಲ್ಲಿರುವ ನಂಜಕೆ ಮತ್ತು ಆತನ ಹೆನೆಲಿನಲ್ಲಿ ಎಂಬ ಪಡಗಳು ಒತ್ತಿ ಹೇಳಲ್ಪಡುವುದನ್ನು ಗಮನಿಸಿಲ: “ಆತನ ಹೆನೆಲಿನಲ್ಲಿನ ನಂಜಕೆಯ ಆಧಾರದ ಮೇಲೆ” ಆ ಮನುಷ್ಯನಿಗೆ ಸಿಕ್ಕು ನಂಬುತ್ತಾರಿ ಆರೋಗ್ಯವು “ಆತನಿಂದ ಬಂದಂತಹ ನಂಜಕೆಯ ಮೂಲದಿಂದ ಆಗಿತ್ತು.” ಇಲ್ಲ ಹೇಳಲ್ಪಡ್ಟ ನಂಜಕೆಯು, ಸ್ವಾಷ್ಟಿವಾದವನ ನಂಜಕೆಯಲ್ಲ (ಈ ಹಿಂದೆ ನೂಜಿಸಿದಂತೆ, ಆತನು ಸ್ವಾಷ್ಟಿಯನ್ನು ಕೂಡಾ ಬಯಸಿರಿಲ್ಲ); ಬದಲಾಗಿ ಇಲ್ಲ ಹೇತು ಮತ್ತು ಯೋಹಾನರಲ್ಲಿನ ನಂಜಕೆಗೆ ಇದು ಅನ್ವಯವಾಗಿದೆ. ಹಿಂದೆ ನಾವು ನೊಡಿದಾಗ ಶಿಷ್ಯರು ದೆವ್ಘಗಳನ್ನು ಉದಿನುವಲ್ಲ ಬಿಫಲರಾದಾಗ ಯೇಣು ಅವರ ನಂಜಕೆಯು ಅಲ್ಲಾವಾಗಿದೆ ಎಂದು ಹೇಳಿದನೆ, ಹೊರತು ದೆವ್ಘ ಹಿಡಿದ ಮನುಷ್ಯನಿಗೆ ನಂಜಕೆ ಕಡಿಮೆಯಾಗಿದೆ ಎಂದು ಹೇಳಲ್ಲಿ (ಹೋಣಿ ಮತ್ತುಯ 17:20). ಯೇಣು ತನ್ನ ಪುನರುತ್ತಾನದ ನಂತರ 11 ಮಂದಿಯಲ್ಲ ಕಾಣಿಸಿಕೊಂಡಾಗ “ಅವರ ಅಹನಂಜಕೆಗಾಗಿ ಅವರನ್ನು ಗದಿದನು” (ಮಾರ್ಕ 16:14). ನಂತರ ಆತನು ಮಹಾ ಅಷ್ಟಿಯೋಂದಿಗೆ ಅಹ್ವಾನವನ್ನು ತೋಟ್ಯಾನು. ಆತನು ಅವಲಿಗೆ:

ಇದ್ದಿದೆ ನಂಬಿವರಲಂದ ಈ ನೂಜಕಕಾಯಾಗಳು ಉಂಟಾಗುವವು ಹೆನೆರನ್ನು
ಹೇಳ ದೆವ್ಘಗಳನ್ನು ಜಡಿಸುವರು; ಹೊನ್ಭಾಷಿಗಳಿಂದ ಮಾತಾಡುವರು; ಕಾವುಗಳನ್ನು
ಎತ್ತುವರು; ವಿಷಹದಾರರವನ್ನೇನಾದರೂ ಕಡಿದರೂ ಅವಲಿಗೆ ಯಾವ ಕೇಳಡು
ಅಗುವುದಿಲ್ಲ, ಅವರು ರೋಗಿಗಳ ಮೇಲೆ ಕೈಯಟ್ಟರೆ ಅವಲಿಗೆ ಗುಣವಾಗುವದು ಎಂದು
ಹೇಳಿದನು (ಮಾರ್ಕ 16:17, 18; ಒತ್ತಿ ಹೇಳಿದ್ದು ನಷ್ಟಾದು).

ಯೇಣು ಹೇಳಿದ್ದೇನೆಂದರೆ ಅಪ್ರೋನ್ತಲರ ನಂಜದ್ದಾದರೆ, ಅವರು “ಆತನ ಹೆನೆಲಿನಲ್ಲಿ” ರೋಗಿಗಳನ್ನು ಸ್ವಾಷ್ಟಮಾಡುವಲ್ಲ ನಮಧರಾಗಿರುತ್ತಾರೆ. ಇದೇ ಅಪ್ರೋನ್ತಲರ ಕೃತ್ಯಾಗಳ ತರಲ್ಲ ನಂಭಬಿಸಿದೆ.

ಪೌಲನ ಮಾತಿನ ಧಾರಿಯನ್ನು ನಾವು ಗಮನಿಸೋಣ: ಆ ಮನುಷ್ಯನು ಅಂತಿಮವಾಗಿ ವಾಸಿಯಾದುದರ ಬಗೆಗೆ ಯಾರೇಬ್ಬಾರೂ ಸಿರಾಕಲನದಿರುವುದಲಂದ ಮತ್ತು ಆ ಮನುಷ್ಯನು ಯೇಣುವಿನ ಹೆನೆಲಿನ ಮೂಲಕವಾಗಿ ವಾಸಿಯಾಗಿದ್ದಲಂದ, ಯೇಣುವು ನಿಜಕ್ಕೂ ಹೆಸ್ಪೀಲ ಯನಾಗಿರಲೇಬೇಕು! ಹಂಜಾತ್ತಮ ದಿನದಂದು ಮಾಡಿದ ಬೋಧನೆಯೂ ಇದೇ ಆಗಿದೆ: ಯೆಹೋದಿಗಳು ತಾವು ಎದುರು ನೋಡುತ್ತಿರುವವನನ್ನೇ ಮತ್ತು ಬಹಳ ದಿನಗಳಿಂದ ಕಾಯಿತ್ತಿರುವವನನ್ನೇ ಮರಣಕ್ಕೆ ಒಟ್ಟಿಸಿದರು!

ಭರವನೆಯ ಡಿಫರಾಯತ (3:17, 18)

ಅವರು ತಮ್ಮ ಹಾಪದ ಬುಝುವಿಕೆಯಲ್ಲ ಮುಖುಗಿ ಹೋಗಿದಿರಿಲ, “ನಹೋದರಹೋ, ಅದಿರಿಲ, ನಿಂತು ಆ ಕಾಯಾದನ್ನು ತಿಳಿಯದೆ ಮಾಡಿದಿರೆಂದು ಬಲ್ಲಿನು; ನಿಮ್ಮ ಅಧಿಕಾಲಗಳೂ¹² ತಿಳಿಯದೆ ಮಾಡಿದರು” (ಪಜನ 17). ಎಂದು ಹೇತುನು ತಕ್ಷಣವೇ ಇದನ್ನು ಹೇಳಿದನು

ಯಾಕೆಂದರೆ ಹೇತುನು ಕರುತ್ತ ಸ್ವಭಾವಪ್ರಳ್ಬವನಾಗಿದ್ದಾನೆ (ಒಳ್ಳೆಯವನಾಗುವುದಕ್ಕೆ ನಮ್ಮೆಲ್ಲ ಯಾವ ಜಿಗುಸ್ಥಿತಿನಾಗಿದ್ದು ಇಷ್ಟುಕೊಳ್ಳುತ್ತಾರೆ; ಅನ್ನತವಾದುದನ್ನು ಕುಲತು ನಂತೋಚ ಮನೋಭಾವ ಇರುತ್ತಾರೆ). ಇದರ ಪರಿಣಾಮವಾಗಿ ಆತನು ಹೇತುನು ಅವಲಿಗೆ, “ಯೀನು ಯಾರು ಎಂಬುದನ್ನು ನಿಜವಾಗಿ ನೀವು ಅಥವಾದಿಕೆಗಳಿಂದಿರ್ದೇ ಆದರೆ, ನೀವು ಅತನನ್ನು ಕೊಂಡಿರಬಹುದು ಎಂದು ನಾನು ನಂಬಲಾರೆನು” ಎಂಬ ಹೇತುನು ಈ ಹೇಜಕೆಯನ್ನು ಅಪಾರ್ಥ ಮಾಡಿಕೊಳ್ಳಬೇಕಿಲ. ಅವಲಿಗೆ ಯೀನು ಯಾರಾಗಿದ್ದಾನೆಂದು ತಿಳಿಯುವ ನಂದಭರ್ವ ಅವಲಿಗೆ ಸಿಗಿಲ್ಲ, ಎಂದು ಆತನು ಅವಲಿಗೆ ಹೇಳುತ್ತಿಲ್ಲ; ಅವರ ಜ್ಞಾನವು ನಾನ್ಯಾಧಿಕೃತಿಯಿಂದ ಕೂಡಿತ್ತು ಅದು ಶೂವಾರ್ಥಕದ ಹಲಿಣಾಯವಾಗಿತ್ತು ಅವರ ಅಜ್ಞಾನವು ಅವರನ್ನು ಕಡಿಮೆ ತಪ್ಪಿಗಾರರನಾಗಿ ಮಾಡಿತು ಎಂದು ಆತನು ಹೇಳುತ್ತಿಲ್ಲ; ನಂತ್ರಿತವಾಗಿ ಹೇಳುವುದಾದರೆ ಆತನು ಅವಲಿಗೆ ಹೆಚ್ಚಾತ್ಮಕವಿರುತ್ತಾರೆ ಅಜ್ಞಾಹಿಸಿದನು. ಅಲ್ಲದೇ, ಅವರು “ಅಜ್ಞಾನದಿಂದ (ತಿಳಿಯದೆ) ವರ್ತಿಸಿದ್ದಕಾಗ್ನಿ” ಅವಲಿಗೆ ಒಂದು ನಿಲಂಜ್ಜ ಇತ್ತು ಎಂದು ಹೇತುನು ಹೇಳುತ್ತಾನೆ. ನಿಯಮದಿಯಲ್ಲ, ಅಜ್ಞಾನದಿಂದ ಮಾಡಿದ ಹಾಗನಳು ಮತ್ತು ಬುದ್ಧಿ ಹೂವ ಕವಾಗಿ ಮಾಡಿದ ಹಾಗನಿಂದ ಮಧ್ಯದಲ್ಲಿ ವ್ಯಾಖ್ಯಾನವು ಮಾಡಲಬ್ಬಿದೆ (ಯಾಜಕರಾಂಡ 4; 5; ಅರಣ್ಯಕಾಂಡ 15:22-31). ಅಜ್ಞಾನದಿಂದ (ತಿಳಿಯದೆ) ಕೂಡಿದ ಹಾಗನಿಗೆ ಯಜ್ಞಾಗಳ ನಲ್ಲಿನಬಹುದಾಗಿವೆ; ಅಂಥ ಹಾಗನಳ ಕ್ಷಮಿಸಲ್ಪದಬಹುದು. ಇನ್ನೊಂದರೆಯಲ್ಲಿ ಬುದ್ಧಿಪೂರ್ವಕವಾಗಿ ಮಾಡಿದ ಹಾಗನಿಗಾಗಿ¹³ ಯಾವ ಯಜ್ಞಾಗಳ ನಮಹಿಸಲ್ಪಡುತ್ತಿರಿಲ್ಲ. ದಂಗೆಕೊಲರನು ಜನರ ಮಧ್ಯದೊಳಗಿಂದ “ತೆಗೆದುಹಾಕಲ್ಪಡುತ್ತಿದ್ದನು.” ಅನೇಕಾವತ್ತಿ ಅಂತವರನ್ನು ಕಲ್ಲೆಸೆದು ಕೊಲ್ಲುತ್ತಿದ್ದರು: “ನೀವು ತಿಳಿಯದೆ ಮಾಡಿಲಿ” ಎಂಬ ಹೇತುನು ಮಾತು ನಿಲಂಜ್ಜಯನ್ನು ಹಿಡಿದುಕೊಂಡಿದೆ.

ಹೇಗೆಯೇ, ಅವರು ಅಜ್ಞಾನದ ಪರದೆಯ ಹಿಂದೆ ಮುಜ್ಜಿಕೊಳ್ಳುವುದನ್ನು ಅವರು ಮುಂದುವರೆನಲಾಗಲ್ಲ. ಹೇತುನು ಮುಂದುವರೆಯತ್ತು “ಆದರೆ ದೇವರು ತಾನು ನೇಬಿಸಿದ ತೀಸ್ತನು ಬಾಧೆಯನ್ನುಬಿಸಿ ನಾಯಬೇಕೆಂಬುದಾಗಿ ಎಲ್ಲಾ ಪ್ರವಾದಿಗಳ ಬಾಯಿಂದ ಮುಂಜಿತವಾಗಿ ಹೇಳಿಸಿದ ಮಾತನ್ನು ಹೀಗೆ ನೇರವೇಲಿಸಿದನು” (ವಜನ 18). ಒಂದು ವೇಳೆ ಅವರು ಪ್ರವಾದನೆಗಳನ್ನು ಸಲಯಾಗಿ ಧಿಕೊಂಡಿರ್ದೇ ಆಗಿದ್ದರೆ, ಅವರ ಅಜ್ಞಾನವು ತೆಗೆದುಹಾಕಲ್ಪಡುತ್ತಿತ್ತು. ಅವರು ಮೇಸ್ಸಿಯನಾದ ತೀಸ್ತನು ಶ್ರಮವಹಡಿಕೆಯ ಎಂಬುದನ್ನು ತಿಳಿದುಕೊಂಡಿರುತ್ತಿದ್ದರು. ಯೀನುವು ಶ್ರಮವಟ್ಟಾಗ, ಇದು ಮೇಸ್ಸಿಯನ ನ್ಯಾನದಿಂದ ಆತನನ್ನು ಅನೂಜ್ಞತೆಗೊಳಿಸಲಾಗಲ್ಲ; ಬದಲಾಗಿ ಇದು ಆತನ ಅಹಂತೆಯ¹⁴ ಅಭಿಭಾಜ್ಯ ಅಂಗವಾಗಿತ್ತು.

ಹೆಚ್ಚಾತ್ಮಕವ ಅವಶ್ಯಕತೆ (3:19)

ಹೇತುನು ಪ್ರವಾದಿಗಳನ್ನು ಹಣ್ಣುಮಾಡುವ ದಕ್ಷಿಂತ ಮುಂಬೆ, ತನ್ನ ಹೇಳಣಿಗಳಿಗೆ ಹೆಚ್ಚಾತ್ಮಕವಟ್ಟ ದೇವರೆಂದೆ ತಿರುಗಲು ಆಹ್ವಾನಿಸಿದನು: “ಆದುದಲಿಂದ ದೇವರು ನಿಮ್ಮ ಹಾಗನಿಗನ್ನು ಅಳಸಿಬಿಡುವ ಹಾಗೆ ಹೆಚ್ಚಾತ್ಮಕವಟ್ಟ ಆತನ ಕಡೆಗೆ ತಿರುಗಿಕೊಳ್ಳಿ; ತಿರುಗಿದರೆ ದೇವರ ನಸ್ಸಿಧಾನದಿಂದ ವಿಶ್ವಾಸಿ ಕಾಲಗಳು ಒದಗಿ” (ವಜನ 19).

ವಜನ 12ಲಂಡ 26ರವರೆಗೆ ನಾವು ಅಧ್ಯಯನ ಮಾಡಲು ಆರಂಭಿಸಿದಂತೆ, ಇದು ಅಪ್ರಾಣವಾದ ಬೋಧನೆಯಿಂದ ನಾನು ಗುರುತಿಸಿದೆವು. 4ನೇ ಅಧ್ಯಾಯದ ಚೊದನೆಯ ವಜನವು ಹೇಳುವುದೇನೆಂದರೆ “ಅವರು ಜನರೆಡನೇ ಮಾತನಾಡುತ್ತಿರುವಾಗಲೇ” ಹೇತು ಯೋಹಾನರು ನೆರೆಹಿಡಿಯಲ್ಪಟ್ಟರು. (ಒತ್ತಿ ಹೇಜದ್ದು ನನ್ನದು.) ತಾನು ಯೀನು ತೀಸ್ತನೆಡೆಗೆ ತಿರುಗಿಕೊಳ್ಳುವಲ್ಲ ಮಾಡಿದ ಎಲ್ಲಾ ನಂಗತಿಗಳನ್ನು ಸ್ವಷ್ಟವಾಗಿ ಹೇಳಲು ಅವಕಾಶವಿರಿಲ್ಲ. ಹೀಗಿದ್ದಾಗಲೂ ಹೇತುನು 3:19ರಲ್ಲಿ ನೀಡಿದ ಹೇಜಕೆಯ ಆತನ 2:38¹⁵ ರಲ್ಲಿನ ನಮಾರೋ ಹದ ಹೇಜಕೆಯಿಂದಿಗೆ ಜೊತೆಜೊತೆಯಾಗಿ ತೆಗೆದುಕೊಳ್ಳುವುದು ಉಚಿತವಾಗಿದೆ:

“ಹಂಚಾತ್ರಾಪರಹಡಿಲ

“ಆದ್ದರಿಂದಾಗಿ ಹಂಚಾತ್ರಾಪರಹಡಿಲ

ಯೇನು ತ್ರಿಸ್ತನ್ ಹೆನಲಿನಾಲ್
ದೀಕ್ಷಾನ್ಯಾಸ

ಮತ್ತು ತಿರುಗಿಕೊಳ್ಳಲಿ,

ಸಿಮ್ಮೆ ಹಾಪರಜಗಾಗಿ ಶ್ವಮಾಪತ್ರ

ಸಿಮ್ಮೆ ಹಾಪರಾಗಿ
ಅಂತಿಮಾರ್ಪಣವಂತೆ

ಸೀವು ಹಲಿಂದ್ರಕ್ತ ದಾನವನ್ನು
ಹೊಂದುವಿಲ್ಲ.”

ದೇವರ ಸಿನ್ಹಾನದಿಂದ ಬಿಶ್ರಾಮ
ಕಾಲಗಳ ಒದಗಿ.”

ಈ ಹೋಲಕೆಗಳನ್ನು ಒಂದರ ಬದಿಗೆ ಒಂದನ್ನು ಇಟ್ಟಾಗ ಅದರ ಹೋಲಕೆಗಳು ತಕ್ಷಣವೇ ಎದ್ದುಕಾಣುತ್ತವೆ. ಹೊದಲ, ಎರಡೂ ಹಲಿಂದ್ರಿಗಳ ಹಂಚಾತ್ರಾಪ “ಹಂಚಾತ್ರಾಪ” ಎಂಬ ಆಜ್ಞೆಯೊಡನೆ ಅರಂಭವಾಗುತ್ತದೆ. “ಹಂಚಾತ್ರಾಪದ” ಅರ್ಥವು ನಮ್ಮ ಹಾಪರಜಗಾಗಿ ದುಃಖಪಟ್ಟಿ, ಹಾಪದ ಬಗೆಗಿನ ನಮ್ಮ ಮನೋಭಾವನೆಯನ್ನು ಬಳಲಾಯಿಸಲು ಮತ್ತು ಬೀರೆತರದ ಜಾವಿತವನ್ನು¹⁶ ನಡೆಸುವುದಕ್ಕೆ ನಿಂದಿಯನುವುದಾಗಿದೆ. ಹೊನ ಶರ್ತಮಾನದ ಅವೃತ್ತಿಯ ಭಾಷಾಂತರವು ಈ ಲೀತಿಯಾಗಿ ಹೇಳುವದು: “ಆದ್ದರಿಂದ ಸೀವು ಸಿಮ್ಮೆ ಹೃದಯ ಮತ್ತು ಜೀವಿತಗಳಿರಂತೆನ್ನೂ ಬಳಲಾಯಿಸಲೇಬೇಕು!” ಎಂದಿದೆ. ತನ್ನ ಕೇಳಬಣಿಗೆ, ದೇವರ ನೇವಕನೂ, ಹಲಿಂದ್ರನೂ ಮತ್ತು ನಿತಿವಂತನೂ, ಜೀವದ ಅರನನೂ! ಆದವನನ್ನು ಮರಣಕ್ಕೆ ಒಟ್ಟಿಸಿದರು ಎಂದು ಹೇತುನು ನಾಫಿಸಿದನು ಮೊಟ್ಟಮೊದಲನೆಯಾಗಿ, ಈ ಅನ್ಯಕ್ಕರ ಹಾಪಕಾಗ್ರಿ ಅವರಿಗೆ ಹಂಚಾತ್ರಾಪಹಡುವ ಅವಶ್ಯವಿದೆ!

ನಂತರ, ಮೂರನೆಯ ಭಾಗದ ಪ್ರತಿಯೊಂದು ಹಲಿಂದ್ರಿಗಳ ದಕ್ಷತೆಯನ್ನೊಳಿ. 3:19ರಣ್ಣನ ಪದಪೂರಂಜವು “ಸಿಮ್ಮೆ ಹಾಪಗಳ ಅಂತಿಮಾರ್ಪಣವಂತು ಎಂದಿದೆ.” ಇಣ್ಣರುವ ಅಂಶಗಳ ಕ್ರಾಂತಿನ ಬರಹಗಾರಲಿಂದ ತೆಗೆದುಕೊಂಡತಪುಗಳ ಆಗಿವೆ. ಅಂದಿನ ಕಾಲದಲ್ಲಾ ಶಾಹಿ (ಮುಸಿಗೆ) ಯಾವುದೇ ಅಪ್ಪಾಗಳ ಅಂಶವನ್ನು ಬಳಸುತ್ತಿರಿಗಳಲ್ಲ ಮತ್ತು ಹಾಫಿರನ್‌ನಿಂಜ ಈಗಿನ ಕಾಲದ ಮಸಿಯ ಮಾಡುವಂತೆ ಕಾಗದವನ್ನು ಹಿಂಳಬಳಿಸುತ್ತಿರಿಗಲ್ಲ. ಆದ್ದರಿಂದ ಬರಹಗಳ ಮೇಲ್ಮೈ ಮೇಲೆ ಇರುತ್ತಿದ್ದವು ಮತ್ತು ಕತ್ತಿಯಿಂದ ಕುಯ್ದು ಹಾಕಬಹುದಾಗಿತ್ತು ಅಥವಾ ಒದ್ದೆಯಾದ ಸ್ವಂಜನಿಂದ¹⁷ ಒರಸಿಸಿಡಬಹುದಾಗಿತ್ತು. ಒಬ್ಬನ ಹಾಪವನ್ನು “ಅಂತಿಮಾರ್ಪಣವಾಗಿ” ಅಂದರೆ ದೇವರ ನೇನಿಹಿನ ಪುಸ್ತಕದಿಂದ ತೆಗೆದುಹಾಕಲ್ಪಿಸುವುದೇ ಆಗಿತ್ತು. ಇದರಘಾ 2:38ರಣ್ಣರುವಂತೆ ಲೀತಿಯಂತೆ “ಸಿಮ್ಮೆ ಹಾಪಗಳು ಹಲಿಹಾರವಾಗುವದಕಾಗಿ ಶ್ವಮಾಪತ್ರಿಯಾಗಿ.

ಈ ಎರಡೂ ಹಲಿಂದ್ರಿಗಳ ದೊಡಲ ಮತ್ತು ಮೂರನೆಯ ವಿವರಣೆಗಳ ಅರ್ಥವು ಒಂದೆ ಆಗಿದೆ. ಇದರ ನಾಧ್ಯತೆಯ ಸಂಭವನಿಯಾದ್ದರಿಂದ ಕೂಡಾ ಹೆಚ್ಚಿನ ಮಟ್ಟದ್ದು ಆಗಿದೆ ಎರಡನೆಯ ಮತ್ತು ನಾಲ್ಕನೆಯ ವಿವರಗಳೂ ಒಂದಕ್ಕೊಂಡು ಸಂಬಂಧಿಸಿದೆ. ಪ್ರತಿಯೊಂದು ಹಲಿಂದ್ರಿಗಳ ಎರಡನೆಯ ವಿವರಗಳೆಯನ್ನು ನೋಡಿಲಿ. ಅಪ್ರೋನ್‌ಲರ ಕೃತ್ಯಾಗಳ 2:38ರಣ್ಣ “ಸಿಮ್ಮೆ ಪ್ರತಿಯೊಬ್ಬರು ದೇವರ ಪರಿಕರೆಗೆ ತಿರುಗಿಕೊಂಡು ಯೇನುತ್ತಿಸ್ತನ್ ಹೆನಲಿನ ಮೇಲೆ ದೀಕ್ಷಾನ್ಯಾಸಮಾಡಿಸಿಕೊಳ್ಳಲಿ”; ಎಂಬ ಆಜ್ಞೆಯನ್ನು 3:19ರಣ್ಣ “ತಿರುಗಿಕೊಳ್ಳಲಿ”¹⁸ ಎಂಬ ಅಜ್ಞೆಯೊಂದಿಗೆ ನರಜೀಕರಣಗೊಳಿಸುತ್ತದೆ. ಯೆಹೋದಿಗಳ ಯೇನುವನ್ನು ತಿರಸ್ತುಲಿಸಿದಾಗೆ

ಅವರು ತಮ್ಮಿಷ್ಟಕ್ಕೆ ತಾವೇ ದೇವರ ಉದ್ದೇಶ ಮತ್ತು ಯೋಜನೆಗಳಿಂದ ಹೊರಗಾದರು! ಯೀನುವನ್ನು ಅಂಗಿಲಸಿಕೆಲಬ್ಬಪಡರ ಮೂಲಕವೇ ಮಾತ್ರ ಅವರು ದೇವರಕಡೆಗೆ ತಿರುಗಿಕೊಳ್ಳಬಹುದಿತ್ತು.¹⁹ ದೇವರ ಕಡೆಗೆ ತಿರುಗಿಕೊಳ್ಳುವ ಆಜ್ಞೆ ಮತ್ತು ದೀಕ್ಷಾನಾಶನ ಮಾಡಿಕೊಳ್ಳುವ ಆಜ್ಞೆಗಳ ಮಧ್ಯ ನಮಾಂತರವಾದ ಅಂಶಗಳು ಇವೆಯಾ? ಅವರು “ಯೀನು ಕ್ರಿಸ್ತನ ಹೆನಲನಲ್ಲ (ಅಕ್ಷರನಹ ಮೇಲೆ) ದೀಕ್ಷಾನಾಶನವನ್ನು ಹೊಂದಿದರು.” ಅವರು ಮಾಡಿಸಿಕೊಂಡ ದೀಕ್ಷಾನಾಶನವು, ಅವರು ಯೀನುವಿನಲ್ಲ ನಂಜಕೆ ಇಟ್ಟು, ಅತನನ್ನೇ ಮೆಸ್ಸಿಯನನಾಗ್ರಿ ಅಂಗಿಲಸಿದ್ದನ್ನು ಪ್ರಮಾಣೀಕರಿಸಿದ್ದೂ ಆಗಿದೆ. ಎರಡು ಹಲಿಜ್ಞೆದ ಗಳ ಮಧ್ಯದ ಸಮಾಂತರಗಳು ಸೂಚಿಸುವುದೇನೆಂದರೆ ದೀಕ್ಷಾನಾಶನವು ದೇವರದೆಗೆ ತಿರುಗಿಕೊಳ್ಳುವ ಹೊನ ಜೀವನದ ಅವಶ್ಯಕ ಭಾಗವಾಗಿದೆ ಎಂದು (KJV ಹದಗಳ ಬಳಕೆ).

ಅಂತಿಮವಾಗಿ, ಪ್ರತಿಯೊಂದು ವರ್ಜನದಲ್ಲಿನ 4ನೇಯ ಬಿವರಣೆಯನ್ನು ನೋಡಿಲ. ಅಪ್ಪೊನ್ನಲರ ಕೃತ್ಯಗಳು 2:38ರಲ್ಲ “ಆಗ ನೀವು ಹಿತಿತ್ತು ದಾನವನ್ನು ಹೊಂದುಬಿಲ” ಎಂದು ಹೇಳುತ್ತದೆ. ಆದರೆ 3:19ರಲ್ಲ “ತಿರುಗಿದರೆ ದೇವರ ಸಸ್ಯಧಾನದಿಂದ ವಿಶ್ರಾಂತಿಕಾಲಗಳು ಒದಗಿ ...” ಎಂದಿದೆ. “ವಿಶ್ರಾಂತಿ ಕಾಲಗಳು” ಎಂಬ ಪದಗಳು, ಅತನ ಮಹತ್ವ ಮೇಲೆ²⁰ ಅಪ್ಪೈಕ ಅಶೀವಾದಗಳನ್ನು ಕರ್ತನು ದಯಾಪಾಲನುವದನ್ನು ಸೂಚಿಸುತ್ತದೆ ಮತ್ತು ಜೀವನ್ಯವನ್ನು ನೀಡುವ ಅಶೀವಾದಗಳು “ದೇವರ ಸಸ್ಯಧಾನದಿಂದ ಬರುವಂತಪುಗಳಾಗಿವೆ.” (ಉದಾಹರಣೆಗೆ: ಯಾಕೆಂದರೆ ದೇವರು ನಮ್ಮೊಂದಿಗಿದ್ದಾನೆ) 2:38ರ ಪ್ರಕಾರ ನಾವು ದೀಕ್ಷಾನಾಶನ ಹೊಂದಿದಾಗ ದೇವರು ತನ್ನ ಸ್ಥಂತ ಆತ್ಮನನ್ನು ನಮ್ಮೆಗೆ ಕೊಡುತ್ತಾನೆ ಮತ್ತು ಅತನ ಆತ್ಮವು ನಮ್ಮೊಳ್ಳೆ ವಾಸಿಸುತ್ತದೆ! “ನಾವು ಆತ್ಮದಿಂದ ತುಂಜಿದ” ಹಾಗೆ (ಎಫೆನ 5:18). ನಮ್ಮ ಶುಣಗಳು ವಾಸ್ತವವಾಗಿ “(ಅಪ್ಪೈಕ) ವಿಶ್ರಾಂತಿ ಕಾಲಗಳಲ್ಲ” ನಂತೆಇಷಿನುತ್ತವೆ. ಯೋಹಾನ 7:37-39ರಲ್ಲ, ಹಲಿಖಾದಾರ್ಡನ ಪರಗಳು ನಂತೆಇಷ ಗೋಜನುವ “ಜೀವಕರವಾದ ನಿಗಿಳ” ಹೊಣೆಕೆಯಾಗಿವೆ! ಕೆಲವರು ಯೋಜಿಸುವುದೇ ನಂದರೆ ಕೈನ್ಯತ್ವಪು ಭಾರವಾದುದು ಆಗಿದೆ: ಹೇತುನಾದರೋ ಇದು “ಅಶೀವಾದ” ಎಂದು ಹೇಳಿದ್ದಾನೆ.

ಎರಡು ಹಲಿಜ್ಞೆದಗಳನ್ನು ನಾವು ಜೊತೆಯಾಗಿ ಇಬ್ಬಾಗ ನಾವು ಈ ಶೈಕ್ಷಣ ನಂತರ್ಯಾಂಶಗಳನ್ನು ಹೊಂದಿರುತ್ತೇವೆ: ಒಂದು ವೇಳೆ ನಾವು ಹಣ್ಣಾತ್ಮಾಪಹಣ್ಟು ಮತ್ತು ದೇವರೆ ಡೆಗೆ ತಿರುಗಿ ದೀಕ್ಷಾನಾಶನವನ್ನು ಹೊಂದಿದಾಗ ನಮ್ಮ ಹಾಗರಳು ಕ್ಷಮಿಸಲ್ಪಡುವವು (ಅಜ್ಞಿಹಾಕ್ಷಾಂತ್ರಿಕವು), ಮತ್ತು ದೇವರು ನಮ್ಮೊಳ್ಳೆ ವಾಸಂಪಾಡಲು ಬರುವುದಲಿಂದ ಅತನು ನಮ್ಮ ಆತ್ಮಗಳನ್ನು ಅಶೀವಾದಿಸುವನು ಮತ್ತು ಪುನರ್ಜೀವನಗೊಳಿಸುವನು! 3:19ರಲ್ಲ ಹೇತುನು ತನ್ನ ಮಾತನ್ನು ಕೇಳ ಯೀನುವಿನಡೆಗೆ ತಿರುಗಿಕೊಳ್ಳುವವರಿಗೆ ಬಲು ಜಿತ್ತುಕ್ಕಣಕ ವಾದ ಅಶೀವಾದಗಳನ್ನು ಅವರ ಮುಂದೆ ಇಡಿಬ್ಬುಹೊಂದಿದ್ದಾನೆ!

ಪುನಃ ನಾಷಣೆಯ ವಾಗ್ಣಾನ (3:20, 21)

ನಾವು ಎರಡು ಅಶೀವಾದಗಳನ್ನು ಗಮನಿಸಿದ್ದೇವೆ: ಹಾಜದ ಕಲೆಯಿಂದ ತೆಜಿಯಲ್ಪಡುವದು ಮತ್ತು ಪುನಃಕ್ಷಿತನದ ಕಾಲಗಳು²¹ ಎಂದು. ಹೇತುನು ವರ್ಜನ 20 ಮತ್ತು 21ರಂದ ಮೂರನೆಯರಿಂದನ್ನು ನೇರಿಸುತ್ತಾನೆ: “ಮತ್ತು ಅತನು ಕ್ರಿಸ್ತನನ್ನು ಕಂಜಿಸಿದ್ದಾಗ, ಕ್ರಿಸ್ತನು ನಮಗಾಗಿ ನೇಬಿಸಲ್ಪಟ್ಟವನಾಗಿದ್ದಾನೆ,²² ದೇವರು ಪೂರ್ವದಲ್ಲಿದ್ದ ತನ್ನ ಹಲಿಖಾದ್ದ ಪ್ರವಾದಿಗಳ ಬಾಯಿಂದ ಹೇಳಿಸಿದಂತಹ ಎಲ್ಲಾ ನಂಗತಿಗಳು ಪುನಃ ನಾಷಣೆ ಅವಧಿಯನ್ನು ಹಡೆಯುವ ತನಕ ಹರಿಣೊಳೆವೇ ಅತನ ವಾಸನಾನಾವಾಗಿರಬೇಕು.” ಹೇತುನು ನೂಜಿಸಿದ ಮೂರನೆಯ ಅಶೀವಾದದ್ವಾರಾ ಎನಿಂದರೆ ಯೀನುವಿನ ಎರಡನೆಯ ಬರೋಣ! ನೀನು ಮತ್ತು ನಾನು ಕರ್ತನ (ಎರಡನೆಯ) ತಿರುಗಿ ಬರೋಣದ ಬಗೆಗೆ ಉತ್ಸುಕರಾಗಿರಬಹುದು, ಆದರೆ

ఆది క్షేత్రయి ఆ ఘటనెయి బగేగి ప్రశ్నకితరాగిదచరాగిద్దయి. అవర ఈ ఎల్ల కష్టాంశు మధ్యదళ్ల, అపరు క్రిస్తును తిరుగి బరుతున్నే మత్తు ఎల్లవన్ను నలమాడువను! ఎంబ నమయిక్కాగి కాయివచరాగిద్దయి.

ఈ హరిజ్ఞేయశ్శే నంబంధిసిదంతే “ఎల్ల సంగతిగట్ల²³ పునః న్యాహినుబికైయి అవధియ తనక” ఎంబ మహావాద మాతుగటు తమ్మగి గ్రహిసల్పప్పటి. KJVయిల్ల “ఎల్ల సంగతిగటు పునః న్యాహినుబికైయి కాలదచరేగి” ఎందిదే NIVయిల్ల “దేవరు ఎల్లవన్ను పునః తుంబుబికైయి కాలపు బరుపు తనక” ఎందిదే. హేతును అఖ్యాసికొండ బిజారద బగేగి అనేక బిస్తులనల్పట్ట బిజారగటు నూజినల్పట్టిపే. తేలవరు ఫోణిసికొండిరువ ప్రకార మనుకులవు దేవరేడేగి కింతిరుగువ తనక యీఎనుపు తిరుగి బరలారను²⁴ అదే ఆర్థిక బంగార యుగపు ఆగిదే. ఇతరయ హేఖువంతే యీఎను తాను బరువాగ ఈ భూమియిన్న పునః న్యాహినువను. ఇదన్ను పరదేసాగి మాడువను²⁵ ఎంబుదాగి. హేతును హేంగోఁ, భవిష్యద బగేగి హోనశ్రుతపణియిన్న మాడుత్తిల్ల “ఎల్ల సంగతిగట పునః న్యాహనెయి” బగేగి ఆతను మాతునాడువాగ ఆతను తన్న నమయిదల్ల బజులలాద యికొద్దు హడినుగిరుజన్న బజసిద్దయినే.

హేతున యికోఁది బిఇక్కెకరు²⁶ “ఎల్ల సంగతిగట పునస్యాహనెయి” మేస్సీఁ యిశిగి నంబంధితవాద పదవారిదే ఎన్నుతూదే. మేస్సీఁయిను బందాగ ఆతను ఎల్ల సంగతిగటన్ను నలమాడుతూనే. పునస్యాహనెయి బగేగి హేతున మాతన్న యారు తేఱిదయోఁ, హేతున బగేగి నలయాగి అధిమాడికొండిరుతూదోఁ, ఎందు హేతు తేఱులాగదు. అపోర్నులరు తేఱిదంతే “న్యాఖు, నిఁను ఇదే కాలదల్ల ఇసలగే రాజ్యపస్ప తునః న్యాహిసికొండబిలయోల?” (1:6; ఒక్క హేతుద్దు నన్నదు), రాజ్యద బగేగి అవర మనదల్లరుపుదేనందరే అల్పకూతాకచాగి, ద్యుమికచాగి మత్త రాష్ట్రియవాగి పునః న్యాహినువదు. అవరు దావిద మత్తు నోలోచేఁనర ఆరంభద కాలదల్ల ఇస్తాయేలరిద్ద వ్యభచద పునస్యాహనెయిన్న ఎదురు నోఁడువచరాగిద్దారే. అవర తప్ప గ్రహికేగటన్ను²⁷ తిద్దువదు హేతున లుద్దేలచాగిరాల్ల. బదలాగి అవరు యీఎనుచే మేస్సీఁయినందు అవరు ఒహ్యికొళ్ళుపుదన్ను మత్తు ఆతను తిరుగి బందాగ ఎల్లరూ న్యాయినమ్ముతచాద మేస్సీఁయిన సిలఙ్కెగటు మత్తు కనసుగట్ల²⁸ సంపూర్ణాం చాగి మత్తు అంతిమవాగి సరపేరుపుదేందు ఆతను తిజయబయినువచనాగిద్దానే.²⁹ యార బిజారగటు మేస్సీఁయినల్ల కేఁద్రిక్కుతచాగిచేయోఁ అవర జీవితదల్ల ఇదు బలవాద శైలేచణియాగిరుత్తదే.

పజన 20 మత్తు 21రల్ల హేతున మాతుగటు యికొది తేఱగలగి మహాద్వాగిద్దపు. క్షేత్రర సంపూర్ణాం బ్యాధిల్ల బోధనెయి అప్యాక్తకైయి ఎనుపుదుశ్శే అపరు కొఁడుచ అధిపేఁను? హేతున మాతుగటు మూలనత్యవన్ను వచేసుత్తదే - అదు యీఎనుచు హింతిరుగువ తనక శ్రుతియొండూ నలయాగదు. తేల సంగతిగటు నలయాగిచే - దేవరు నమ్మ హాజగిశన్ను శ్శబుసిద్దానే: ఆతను నమ్మొందిగిద్దానే మత్తు కష్టద జీవితదల్ల నమగే నహాయ మాడిద్దానే - ఆదరే ఎల్ల సంగతిగటు నలయాగిల్ల. నాపు హాహదింద తుంజద జగత్తినల్ల జీవినుత్తిద్దేఁ. నదా కెప్పతనద వ్యాధియు ఒళ్లుతనపు తలిం నమయిదల్లద్వాగ ఆగుత్తదే. అనిఁతియ అస్తిత్వదల్లరువదు మత్తు కండను బరువచరిగూ ముందువరేయిత్తదే. New Century Version మాతన్న కేఱబేఁకాదరే “ఎల్ల సంగతిగటు తిరుగి ఒళ్లుయిదాగి మాడల్చుఁడువపు.”³⁰

ಶಾಷ್ಟೀನುಂಬಹುದಾದಂತ ವಚನಗರ್ಜಲ್ಲ ಒಂದಾದಂತಕ “ವಿಲ್ಲ ... ನಂಗತಿಗಳ ತುನಃ ಸ್ಥಾಪನೆಯು” ಎಂಬ ಹಡಗರ್ಗಳನ್ನು ಅರ್ಥ್ಯಸಿಕೊಳ್ಳಲು ನಮ್ಮ ಮುಂದಿರುವ ಮಾರ್ಗವೆಂದರೆ ಅದಿಕಾಂಡದ ಹೊದಲ ಕೆಲ ಅಧ್ಯಾತ್ಮಗರ್ಗಳನ್ನು ಪ್ರತಿಕಣೆಯ ಕೊನೆಯ ಅಧ್ಯಾತ್ಮಗರ್ಗಳಲ್ಲಿರುವ ಸ್ವರ್ಗದ ಜಿತ್ರದೊಂದಿಗೆ ಹೋಳಿಸಬೇಕು. ಅದಿಕಾಂಡದಲ್ಲ ಹಾತಪ್ರ ನಿಮ್ಮಾಂತಿಕನಿಂದ ಬೀರೆ ಮಾಡಲ್ಪಡುವ ತನಕ ಮಾನವನು ದೇವರೆಂದಿಗೆ ನಡೆಯುತ್ತಿದ್ದನು: ಪ್ರತಿಕಣೆ 21:3ರಲ್ಲ ಆ ನಿಕಟ ನಂಬಿಧಪ್ರ ಪುನಸ್ಥಾಪಿಸಲ್ಪಡುತ್ತದೆ. ಅದಿಕಾಂಡದಲ್ಲ ಜೀವಪೃಷ್ಠದಿಂದ ಮಾನವನು ನಿತ್ಯಾಧಿನಲ್ಪಟ್ಟನು: ಪ್ರತಿಕಣೆ 22:2ರಲ್ಲ ಮಾನವನ ಜೀವಪೃಷ್ಠದ ಹಕ್ಕು ಪುನಸ್ಥಾಪಿಸಲ್ಪಟ್ಟದೆ. ಅದಿಕಾಂಡದಲ್ಲ ಪರದ್ಯೆನು ತತ್ತ್ವದೊಂಬಲು: ಪ್ರತಿಕಣೆ 22:1, 2ರಲ್ಲ ಪರದ್ಯೆನು ಮರಣ ಹಡೆಯಲ್ಪಟ್ಟದೆ. ಅದಿಕಾಂಡದಲ್ಲ ಮರಣಪ್ರ ಜಗತ್ತಿನ ಹೀಡೆ ನಂಕಷ್ಟಗರ್ಗಳನ್ನು ಉಂಟುಮಾಡಲು ಬಂದಿದೆ. ಪ್ರತಿಕಣೆ 21:4ರಲ್ಲ ಮರಣಪ್ರ ನಾಶಮಾಡಲ್ಪಟ್ಟದೆ.³¹ ಯೇನು ತರುಗಿಬಂದು ತನ್ನ ಜನರನ್ನು ಕರೆದುಕೊಳ್ಳುವಾಗ, ನಂಜಗಸ್ತನಿಗೆ ಯೋಗ್ಯವಾದುದು ಒದಗುವದು ಮತ್ತು ಎಲ್ಲವೂ ಪುನಃಸ್ಥಾಪಿಸಲ್ಪಡುವದು (ಯೋಹಾನ 14:3).³² ಕರ್ತನು ಬರೋಣಕ್ಕಾಗಿ ಯಾವಾ ಗಲಾ ಸಿದ್ಧರಾಗುವುದಕ್ಕಾಗಿ ಇದು ಎಂತಹ ಬಲವಾದ ತೀರಕರ್ತೀಯಾಗಿದೆ!

ವಿಮೋಜಕನ ಕುರಿತು ಭಿವಿಷ್ಯತೇಜಿಷ್ಟು (3:22-24)

ಹೇತುನು ಅನೇಕ ನಾಲಿ ಪ್ರವಾದಿಗಳ ಬಗೆಗೆ ಶ್ರನ್ಮಾಹಿಸಿದ್ದಾನೆ (ವಚನಗಳ 18, 21), ನಂತರ ಹೋಳಿಯಂದ ಹೂರಂಜಿಸಿ, ಅತನು ಮೇಸ್ಪಿಯನ ಬಗೆಗೆ ಮಾತನಾಡಿದ ಅನೇಕ ಪ್ರವಾದಿಗಳನ್ನು ತಟ್ಟಿಮಾಡಿದ್ದಾನೆ:³³

ಹೋಳಿಯ ಹೇಳಿದ್ದೇನೆಂದರೆ - ದೇವರಾಗಿರುವ ಕರ್ತನು ನನ್ನನ್ನು ವಿಹಂಡಿಸಿದಂತೆ ನಿಮ್ಮ ನಹೋದರರಲ್ಲ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ವಿಹಂಡಿಸಿಕೊಡುವನು, ಅತನು ನಿಮಗೆ ಹೋಳಿ ಎಲ್ಲ ಮಾತುಗಳಿಗೆ ಕಿಗೆಂಡಬೇಕು: ಆ ಪ್ರವಾದಿಯ ಮಾತನ್ನು ಕೇಳಿರುವ ಶ್ರತಿಯೆಜ್ಞನೂ ನಮ್ಮ ಜನರೋಜಿಂದ ನಂಕ್ರಾಣವಾಗಿ ನಾಶವಾಗುವನು ಎಂಬೀದೆ (ವಚನಗಳ 22, 23).

ಧರ್ಮೋಪದೇಶಕಾಂಡ 18 ಮತ್ತು ಯಾಜಕಕಾಂಡ 23ರಲ್ಲನ್ನ³⁴ ಹಡಗಳು ಹೇತುನ ಕೇಳುಗಳಿಗೆ ಜಿರಪಲಜಿತವಾಗಿದ್ದವು. ಯೋಹಾನಿಗಳ ಬರಬೇಕಾದ “ಭೂಪಾದಿಯು” - ಹೋಳಿಯಂತರು, ನಾಯಕನನ್ನು ನಿಯಮಗಳನ್ನು ಕೊಡುವವರನ್ನು, ಅಧಿಕಾಲಿಯನ್ನು, ವಿಮೋಜನಕನನ್ನು³⁵ ಅವನನ್ನು ಎದುರು ನೋಡುವವರಾಗಿದ್ದರು. ಸ್ಥಾನಿಕನಾದ ಯೋಹಾನನು ಬಂದಾಗ ಅವರು “ನಿಂನು ಬರಬೇಕಾದ ಪ್ರವಾದಿಯೇ?” (ಯೋಹಾನ 1:21) ಎಂದು ಕೇಳಿದರು. ಯೇನು ಬದುನಾಬಿರ ಜನರಿಗೆ ಉಂಟಮಾಡಿಸಿದ್ದನ್ನು ಕಂಡವರು ಹೇಳಿದ್ದೇ ನೆಂದರೆ “ಲೋಕಕ್ಕೆ ಬರಬೇಕದ ಪ್ರವಾದಿಯು ಈತನೇ ನಿಜ” (ಯೋಹಾನ 6:14). ಹೇತುನು, ಯೇನುವೇ ಪ್ರವಾದಿ ಅಗಿದ್ದನೇ ಎಂದು ಒತ್ತಿ ಹೇಳಿದನು ಮತ್ತು ಈ ಮಾತುಗಳನ್ನು ಅತನು ಹೇಳಿರಬೇಕು. “ಶ್ರತಿಯಂದು ಆತ್ಮವು ಪ್ರವಾದಿಯತ್ತ ಲಕ್ಷಷಣಿಸಿದೆ ಹೋದರೆ ಆ ಆತ್ಮವು ಜನರೋಜಿಂದ ನಂಕ್ರಾಣವಾಗಿ ನಾಶವಾಗುವದು.” ಒಂದು ಹೇಳಿ ಅವರು ಯೇನುವನ್ನು ಗಂಭೀರವಾಗಿ ಪಲಗಣಿಸಿದೆ ಹೋಗಿದ್ದರೆ ಅವರು ನಾಶವಾಗುತ್ತಿದ್ದರು!

ಮುಂದೆ ಹೇತುನು ವಿಮೋಜಕನ ಬಗೆಗೆ ಇತರೆ ಪ್ರವಾದಿಗಳ ಹೋಳಿನಗರ್ಗಳನ್ನು ಶಿಳಪ್ತವಾಗಿ ಅವಲೋಕಿಸಿದನು. “ಇದ್ಲಿದ್ದ ನಮುವೇಲನ್ನಾಗಿ ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲ ಪ್ರವಾದಿಗಳೂ ನಹ ಈ ದಿನಗಳ ವಿಷಯದಲ್ಲ ತಿಜಿಸಿದರು” (ವಚನ 24; ಒತ್ತಿ ಹೇಳಿದ್ದ ನನ್ನದು). ನಮುವೇಲನು ದಾಖಿಲನನ್ನು ಅಜಿಷ್ಟಿಸಿ, ಅತನ ರಾಜ್ಯವನ್ನು³⁷

ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರವಾದನೆಯ ಮಾತುಗಳು, 2 ನಮುವೇಲ 7:8-17ರಲ್ಲಿ ದಾಖಿಲನ ಜೊತೆಯಲ್ಲಿ ದೇವರು ಮೇಸ್ಸಿಯನ ಒಡಂಬಡಿಕೆಯನ್ನು ಕುಲತು ಮುನ್ನಳಿಸುವಂತಹುಗಳಾಗಿವೆ. ನಮುವೇಲನಿಗೆ “ಉತ್ತರಾಧಿಕಾರಿಯ” ವಿಷಯ ವಾಗಿ, ಹೇತುನು ಲಾರಾಹರಣೆಗಳ ಮೇಲೆ ಲಾರಾಹರಣೆಗಳನ್ನು ತೋಡುತ್ತಾನೆ.³⁸ ಹತೆ ಒಡಂಬಡಿಕೆಯಲ್ಲ 300ಕ್ಕಿಂತ ಹೆಚ್ಚಿನ ಪ್ರವಾದಿಗಳು ಯೀಂನುವಿನ ಬಗೆಗೆ ಮಾತನಾಡಿದ್ದಾರೆ!

ಪ್ರತಿಭಾಗ ಅಡಿಪಾಡುವಿಕೆ (3:25, 26)

ಈ ನಮಯದಲ್ಲಿ, ಕುಂಪನ ಸ್ವಸ್ಥತೆಯು, ಮತ್ತು ಇತ್ತೀಚಿನ ಫಟನೆಗಳ ಯೆಹೂದಿಗಳಿಗೆ ಪರಿದಿಯಾಗುತ್ತಿರುವಂತೆ ಅವರು ಹೇತುನು ಪ್ರಸಂಗವನ್ನು ನಿಲ್ಲಿಸಲು ಅನ್ಯರ ಅಂಗಳದತ್ತ ಧಾವಿಸಿದರು. ಇನ್ನೇನು ಹೇತುನು ಪ್ರಸಂಗಿನಳ್ಳಿಧ್ವ, ತನ್ನ ಅಂತಹ ಮಾತುಗಳಲ್ಲ, ಹೇತುನು ವೈಯಕ್ತಿಕ ಅನ್ಯಯ ಮಾಡಿದನು. ಪಜನ 25 ಮತ್ತು 26ರಲ್ಲ ನುಮಾರು ಆರು ಬಾಲ ಹೇತುನು ನರವನಾಮವಾದ “ನಿಂನು” ಅಥವಾ “ನಿಂವು” ಎಂಬುದನ್ನು ಬಳಸಿದ್ದಾನೆ. ಈ ಹಲಿಷ್ಠೇದವನ್ನು ನಾವು ಅನಂದಿಸಬೇಕಾದರೆ ಇದನ್ನು ಜೋರಾಗಿ ಓದಬೇಕು, ಮತ್ತು “ನಿಂನು,” “ನಿಂವು” ಎಂದು ಕೊಳ್ಳಿರುವ ಹಡಗಳನ್ನು ಒತ್ತಿ ಒತ್ತಿ ಓದಬೇಕು.

ಹೇತುನು “ನಿಂವು ಪ್ರವಾದಿಗಳ ಶಿಷ್ಯರು (ಮಕ್ಕಳ) (ಪಜನ 25: ಒತ್ತಿ ಹೇಳಿದ್ದು ನನ್ನದು) ಎಂದು ಆರಂಭಿಸಿದನು,” ಹಳೆಯ ಒಡಂಬಡಿಕೆಯಲ್ಲ “ಶಿಷ್ಯರು ಮಕ್ಕಳ ಎಂಬ ಹಡಪ್ಪಂಜವು” “ಪ್ರವಾದಿನಾ ಗುಂಪುಗಳ್ಲಿ” ತರಬೇತಿಯಲ್ಲಿರುವ ಪ್ರವಾದಿಗಳಿಗೆ ನೂಜಿತವಾಗಿದೆ. ಹೇತುನು, ಪ್ರವಾದಿಗಳ ಉತ್ತರಾಧಿಕಾರಿಗಳು, ಮಕ್ಕಳಿಂತ ನಾಯಿಯಿತರೂ ಮತ್ತು ಭಾರಿಕ ಉತ್ತರಾಧಿಕಾರಿಗಳ ಯಾರಾಗಿದ್ದಾರೆ, ಎಂಬುದನ್ನು ನೂಜಿಸಲು ತನ್ನ ಕೇಳುಗಳಿಗೆ ನೂಜಿಸಲು ಈ ಹಡಗಳನ್ನು ಬಳಸಿದನು. ಮೇಸ್ಸಿಯನ ಪ್ರವಾದನೆಗಳ ದೇವರ ಮಾತುಗಳನ್ನು ಆಡುವವರಾದ ಯೆಹೂದ್ಯಲಿಂದ ಬರೆಯಲ್ಪಟ್ಟವು. ನೂರಾರು ಮುನ್ನಿಡಿಯಿಬಿಕೆಗಳ ಯೀಂನುವಿನ ಮೇಲೆ ಗಾಢವಾಗಿ ಹೊಳೆಯಿವಂತಹ ಬೆಳಕನ್ನು ಜೆಲ್ಲತ್ತಾಪೆ, ಆದರೂ ಯೆಹೂದಿಗಳು - ಆತನನ್ನು ಕಂಡುಕೊಳ್ಳುವೆಲ್ಲ ಇನ್ನೂ ಅನಮಧರಾಗಿದ್ದಾರೆ!

ನಂತರ ಹೇತುನು ಇನ್ನಾಲ್ಲಿಯ ಯೆಹೂದಿ ಅಭಿಪ್ರಾಯಕೆಯನ್ನು, ಅವಲಗೆ ನೆನಹಿಸುತ್ತಾನೆ, ಈ ಒಡಂಬಡಿಕೆಯ ಬಹುದಿನಗಳ ಹಿಂದೆ ಆಗಿದ್ದಾಗಿದೆ: “ನಿಂವು ಪ್ರವಾದಿಗಳ (ಶಿಷ್ಯರೂ) (ಮಕ್ಕಳ) ದೇವರು ನಿಷ್ಟ ಹಿತ್ಯಗಳ ನಂತರ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಅಗಿದ್ದಿಲ್ಲ, ಅತನು ಅಭುಕಾಮಸಿಗೆ ನಿನ್ನ ನಂತತಿಯ ಮೂಲಕ ಭಂಲೋಕದ್³⁹ ಎಲ್ಲಾ ಕುಲದವಲಿಗೂ ಆಸಿದ್ದಾರೆ ಅಂದು ಎಂದು” (ಪಜನ 25: ಒತ್ತಿ ಹೇಳಿದ್ದು ನನ್ನದು). ಈ ವ್ಯಾಖ್ಯಾನಿಸಿದ ಚಾಗ್ನಾನವು ಆಡಿಕಾಂಡ 22:18ರಲ್ಲ ಸಿಕ್ಕುತ್ತಿದ್ದು; ಇದು ಯೀಂನುವಿನ ಬರೇಣಿವನ್ನು ನೂಜಿಸುವುದಾಗಿದೆ. ನಂತರ ಹೂಲನು ಆಡಿಕಾಂಡ 22ನ್ನು ವ್ಯಾಖ್ಯಾನಿಸುತ್ತಾನೆ ಹಿಂಗೆ ಗಮನಿಸುತ್ತಾನೆ. “ಈ ಚಾಗ್ನಾನಗಳು ಅಭುಕಾಮ ಮತ್ತು ಅತನ ನಂತತಿಯ ಬಗೆಗೆ ಮಾತನಾಡುತ್ತಾರೆ. ಅತನು ನಿನ್ನ ನಂತತಿ ಎಂದು ಹೇಳಿದ್ದು ಒಬ್ಬನ್ನೇ ನೂಜಿಸುತ್ತಾರೆ ಹೊರತು ಅನೇಕರನಲ್ಲ ಅದು ತೀಷ್ಣನೇ” (ಗಲಾಯ್ 3:16: ಒತ್ತಿ ಹೇಳಿದ್ದು ನನ್ನದು). ಹೇತುನ ಬೀಕ್ಕಿಕರು ಆಡಿಕಾಂಡ 22ರ ಚಾಗ್ನಾನಗಳ ಬಗೆಗೆ ಅಜ್ಞಾನವುಳ್ಳವರಾಗಿರಲ್ಲ, ಅವರಾದೇರೋ ಮೇಸ್ಸಿಯನು ಬಂದಾಗ ಆತನನ್ನು ಗುರುತಿಸಬೇಕಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ.

ಯೆಹೂದಿಗಳ ದೇವರ ಪ್ರವಾದಿಗಳನ್ನು ಗಾರಬಿಸಲಾಗುತ್ತಿದ್ದು ಮತ್ತು ದೇವರ ಚಾಗ್ನಾನಕ್ಕೆ ವೋಲ್ವಿಸುತ್ತಿದ್ದು ನಿಂತಿಲಾಗುತ್ತಿದ್ದು. ಅದ್ದಲಿಂದ ಅವರನ್ನು ಕೃಜಸಿಜಡುವ ಎಲ್ಲಾ ಹಕ್ಕು ದೇವರಿಗೆ ಇತ್ತು ಆದರೆ ದೇವರು ಹಾಗೆ ಮಾಡಲಿಲ್ಲ. ಹೇತುನ ದೇವರನ್ನು ಕೃಷಾಣುಲಿತ ದೇವರು ಎಂದೂ ಆ ದೇವರೂ, ತನ್ನ ಒಡಂಬಡಿಕೆಯ ಜನಲಿಗೆ ಎಲ್ಲವನ್ನೂ ಮಾಡಿದ್ದಾನೆ ಮತ್ತು ಯೆಹೂದಿಗಳಿಗೆ ಏರಡನೆಯ ಅವಕಾಶವನ್ನು ಕೊಳ್ಳುವುದ್ದಾರೆ ಎಂದೂ ನಾಲಿದನು: “ಮೋದಲು ನಿಮಗಾಗಿಯೇ ದೇವರು

ತನ್ನ ಸೇವಕನನ್ನು ಎಜ್ಜಿಸಿದನು, ಮತ್ತು ಆತನು ನಿಷ್ಠೆಗಳನ ತ್ರೈಯೊಬ್ಬರನನ್ನು ನಿಷ್ಟೆ ಕೆಂಪುನಡಿತೆಯಂದ ತಿರುಗಿಸಿ ಆಶಿವರ್ವದಿನಲು ಆತನನ್ನು ಕಳುಹಿಸಿದನು” ಎಂಬುದೇ (ದಜನ 26; ಒತ್ತಿ ಹೇಳಿದ್ದ ನನ್ನದು). “ಮೊದಲು” ಎಂಬ ಪದವು ಅನ್ಯಜನರೂ ದೇವರ ಆಶಿವರ್ವದರ್ಜೆ⁴⁰ ಒಳಗೊಂಡಿದ್ದಾರೆ ಎಂಬ ಅಂಶದ ಸುಭಾಷಿತನ್ನು ಒಳಗೊಂಡಿದೆ, ಆದರೆ ಹಲಿಜ್ಞೆದವು ಒತ್ತಿ ಹೇಳುವುದೇನೆಂದರೆ ದೇವರು ಪುನರುತ್ಥಾನದ ಮೂಲಕ ಯಿಹಾದಿಗಳಿಗೆ ಆಶಿವರ್ವದಿನಲು ಇಜ್ಜಿಸಿದನು. ಮತ್ತು ಯಿಹಾದಿಗಳನ್ನು ತಮ್ಮ ಕೆಂಪು ಮಾರ್ಗಾಂಗಳಿಂದ ತಿರುಗಿಸಲೀಂದು ಯೀಸುವು ಈ ಜಗತ್ತಿಗೆ ಕಳುಹಿಸಲಿಲ್ಲಫ್ಟಿನು: ತ್ರೈಯೊಬ್ಬರನನ್ನು ನಿಮ್ಮ ಕೆಂಪುಮಾರ್ಗಾಂಗಳಿಂದ ತಿರುಗಿಸುವ ಮಾರ್ಗ” ಎಂದಿದೆ. ರಾಷ್ಟ್ರೀಯ ಪುನರುಧಾರವನವು ವೈಯಕ್ತಿಕವಾದ ಪುನಸ್ಥಾಪನೆಯ⁴¹ ಮೇಲೆ ಆತಕೊಂಡಿದೆ.

ವಜನ 19ಲಂದ ಮನವಿಯನ್ನು ತಿರುಗಿ ಹೇಳಲು ಹೇತುಸಿಗೆ ಇದೊಂದು ನಾನ್ಯಾಭಾವಿಕ ನೆಲೆಯಾಗಿರಬಹುದು ಎಂದು ತಿಳಿಯುತ್ತದೆ. ಅವರು ಮಾರಬೇಕಾದ ವಿವರಗಳನ್ನು ಆದಕ್ಕೆ ಜೋಡಿಸಿದನು ಮತ್ತು ಯೀಸುವಿಗೆ ಬಿಧೇಯರಾಗುವ ಲೀಡಿಯಲ್ಲ ಬಿಶ್ವಾಸನಿಡಿವರ್ತದ ತಿರುಗುವಂತೆ ಉತ್ತೇಜಿಸುವ “ಇಸ್ಲಿತರ ಅನೇಕ ಮಾತುಗಳ ಮೂಲಕ” (2:40) ಅವರಿಗೆ ಬುದ್ಧಿ ಹೇಳಿದನು. ಈ ಅವಕಾಶವು ಆತನಿಗೆ ಒದಗಿಲ್ಲ. “ಹೇಣೋ, ಅವರು ಜನಲಿಗೆ ಉಪದೇಶ ಮಾಡುತ್ತಿರುವಾಗ ಯಾಜಕರೂ ದೇವಾಲಯದ ಅಧಿಕತಿಗಳನ ಮತ್ತು ಸದ್ಗುರ್ತಾಯರೂ ಅವರ ಮೇಲೆ ಬಂದರು ಮತ್ತು ಅವರನ್ನು ಹಿಡಿದುಕೊಂಡು ಸೆರೆಯಲ್ಲಫ್ಟರು” (4:1-3).

ಯಿಹಾದಿ ನಾಯಕರುಗಳು ಅಶೋನ್ತಲರನ್ನು ಸೆರೆಯಲ್ಲಫ್ಟರೇನೋ ನಿಜ, ಆದರೆ ಅವರ ಜೋಧನೆಯನ್ನು ಇಡಲಾಗಿಲ್ಲ. ಮುಂದಿನ ವಜನವು ನಮಗೆ ಹೇಳುವುದೇನೆಂದರೆ “ವಾಕ್ಯವನ್ನು ಕೇಳಿದವರಲ್ಲ ಅನೇಕರು ನಂಜಿದರು: ಗಂಡನರ ನಂಬ್ಯಾಯ ಸುಮಾರು ಬಿದುನಾಬಿರ ತನಕ ಬೆಳಿಯಿತು” (4:4)! ನಾನು ನೆಸಿಹುತ್ತೇನೇ ಈ ಬಿದು ನಾಬಿರ ಜನರಲ್ಲ ಹಿಂದಿನ ಇಕ್ಕೆಕನೂ ನೆಲೆರಬಹುದು - ಅಂತಿಮವಾಗಿ ಸ್ವಷ್ಟತೆಯಂಬಾಗಿದ್ದು ಕೇವಲ ದೇಹದಲ್ಲ ಮಾತ್ರವಲ್ಲ ಆತ್ಮದಲ್ಲಿಯೂ ಕೂಡ ಉಂಟಾಯಿತು!

ಮುಕ್ತಾಯ

ಸನ್ನೆಲ್ಲಿನ ಮುಂದೆ ಹೇತು ಮತ್ತು ಯೋಹಾನರ ವಿವರಗಳನ್ನು ನಾವು ನೊಂಡು ತಿರುವಂತೆ ಮುಂದಿನ ಹಾದಿಗಲ್ಲ “ಯೀಸುವಿನ ಹೆನಲಿನಲ್ಲ” ಎಂಬುಪುಡರ ಬಗ್ಗೆ ಹೆಚ್ಚು ಒತ್ತು ಕೌಡುವುದರ ಮೇಲೆ ಮಹತ್ವಕೌಡುಪುಡನ್ನು ಮುಂದುವರೆನೋಣ. ಒಂದು ಕ್ಷಣ ಹೆನೋಣ, ನಾವು ಬಿರಿಬಿನೋಣ. ಅಧ್ಯಾತ್ಮ ತರ ಆರಂಭದಲ್ಲ ಹೇತು ಮತ್ತು ಯೋಹಾ ನರು ಇಕ್ಕೆಕನನ್ನು ವಾಸಿಮಾಡಿದಾಗ ಮತ್ತು ಅಧ್ಯಾತ್ಮ ಕೌಸೆಯ ಭಾಗದಲ್ಲ ನಾವು ಜೋಳಿಸಿದಂತೆ⁴² ತಾವು ಏನನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳ ಮಧ್ಯ ನಾಮ್ಯತೆಯನ್ನು ನಾನು ಗುಲಿತಿಸಬಯಿಸುತ್ತೇನೆ. ಏರಡು ಭಾಗಗಳ ಜೋಡಸೆಯ ಅಧ್ಯಾತ್ಮ 4ರಲ್ಲ ಒತ್ತಿಹೇಳಲ್ಪಟ್ಟಿದೆ, ಹೇತುನು ಹುಟ್ಟುಕುಂಬನ ಬಗ್ಗೆ ಹೇಳಿದಂತೆ:

ಇಂದು ನಾವು ರೋಗಿಯಾದ ಮನವ್ಯನಿಗೆ ಯೆಗ್ನಾದರ್ಥನ್ನು ಮಾಡಲು ಪ್ರಯತ್ನಿಸಿದ್ದಾರೆ, ಈ ಮನವ್ಯನು ಹೇಗೆ ಸ್ವಷ್ಟಮಾಡಲ್ಪಟ್ಟನು? ಇದು ನಿಮಗೂ ಇನ್ನೂಯೆಲಗೊ ತಿಳಿಯಬೇಕಾದದ್ದೇ, ಅದೆನೆಂದರೆ ನೀವು ಶಿಲುಬಿಗೆ ಹಾಕಿಸಿದಂಥ ಮತ್ತು ದೇವರು ಸತ್ತಪರೋಜಗಿಂದ ಎಜ್ಜಿಸಿದಂತ ನಜರೆತನ ಯೀಸುಕ್ರಿಸಿಂದಲೇ ಈ ಮನವ್ಯನು ನಿಮ್ಮದೂಲನಲ್ಲ ಸ್ವಷ್ಟನಾಗಿ ನಿಂತಿರುತ್ತಾನೆ ... ಬರಬೇಕಾದ ರಕ್ಷಣೆಯ

ಇನ್ನೆಲ್ಲಯಿಂದ ಸಿಕ್ಕುಪುದಿಲ್ಲ. ಅ ಹೆಸರಿಸಿದಲೇ ಹೊರತು ಆಕಾಶದ ಕೆಳಗೆ ಮನುಷ್ಯ ರೊಳಗೆ ಕೊಡಲ್ಪಟ್ಟಿರುವ ಬೇಲೆ ಯಾವ ಹೆಸರಿಸಿದಲೂ ನಮಗೆ ರಕ್ಷಣೆಯಾಗುವುದಿಲ್ಲ (4:9, 10, 12; ಒತ್ತಿ ಹೇಳಿದ್ದ ನನ್ನದ್ವಾರಾ).

ಅದು ಇಂದಿಂಥ್ರ ಭಾಷಾಂತರದಿಂದ ಬಂದಿದೆ ಎಂದು ನಿಮಗೆ ತಿಳಿದಿರಲಬಹುದು. ಅದರೆ ವರ್ಜನ 9ರಲ್ಲ “ಸ್ವಾಧ್ಯಾನಾಗು” ಎಂಬ ಹಡಪು ಮತ್ತು ವರ್ಜನ 12ರಲ್ಲ “ರಕ್ಷಿಸಲ್ಪಟ್ಟು” ಎಂಬ ಹಡಗಳು ಬಂದೇ ಮೂಲದ ಹಡಗಳಾಗಿವೆ. ಇಕ್ಕುಕೆನನ್ನು ದೃಷ್ಟಿಕರವಾಗಿ ಸ್ವಾಧ್ಯಾನಮಾಡಿದಾಗ ಅದೇ ಯೀಂನುವು ಆತ್ಮಿಕರವಾಗಿಯಾ ಸ್ವಾಧ್ಯಾನಪಡಿಸಬಲ್ಲನು ಎಂದು ತನ್ನ ಕೇಳುಗರು ತಿಳಿಯ ಬೇಕೆಂದು ಹೇಳುತ್ತಿರು ಬಯಸಿದ್ದನು! ಇದನ್ನು ಇನ್ನೊಂದು ಲೀಡಿಯಲ್ಲ ಇಷ್ಟಾಗ ಕುಂಪನನ್ನು ದೃಷ್ಟಿಕ ಅನ್ವಯಾಗಿ ಹೇಳುತ್ತಿರು ಅತನ ಹಾಜರೆಂಬ ಅತ್ಯಿಕ್ರೇತಾಗಿ ದೃಷ್ಟಿಕಾರಿ ಹೇಳುತ್ತಿರು ಅನ್ವಯಾಗಿ ಹೇಳುತ್ತಿರು ಅವರು ಅತ್ಯಾಗಿ ಹೇಳುತ್ತಿರು ಅವರ ಅತ್ಯಾಗಿ ನಹ ಹಿಂಗೆಯೇ ಹೇರಿಂತೆಂಬಿದ್ದು, ಅನ್ವಯಾಗಿ ಪ್ರಾಳ್ಯಾಗಿ, ಕುಂಪನಾಗಿ ಹೇಳುತ್ತಿರು ಅವಲಗೆ ತಿಳಿನಲ್ಲಿ ಹೇಳುತ್ತಿರು ಬಯಸಿದ್ದನು. ಇನ್ನೊಂದು ಮಾತ್ರಾನಲ್ಲ, ಸ್ವಾಧ್ಯಾನವಾದ ಒಬ್ಬ ಮನುಷ್ಯನ ಶರೀರವು ಅನೇಕ ಜನರ ಅತ್ಯಾಗಿನನ್ನು ಸ್ವಾಧ್ಯಾನಾಡುವುದಕ್ಕೆ ನಡೆನುತ್ತದೆ. ಒಂದು ಪೇಳಿ ನಿಂತು ಸಿಮ್ಮೆ ಅತ್ಯಾಗಿನನ್ನು ಸ್ವಾಧ್ಯಾನಾಡುವ ಅವಕಾಶವನ್ನು ಕರೆಸಿಗೆ ಕೊಡುತ್ತದೆ ಹೋಗಿ ದ್ವಾರೆ, ಈಗಲೇ ಇದೇ ನಮಯ ಇದಾಗಿದೆ.

ಪ್ರಾಣ ನಂಬಿಂಧಪಾದ - ಟಿಪ್ಪಣಿ

2:38 ಮತ್ತು 3:19ರ ನುಡುವಿನ ನಾಮ್ಯತೆಗಳನ್ನು ಒಂದು ಜಾಕ್ ಬೋಂಡ್ ಅಥವಾ ಜಿತ್ರಪಟಗಳ ಮೇಲೆ ನಾವು ಹಟ್ಟಿಮಾಡಬಹುದು. ಹಾಹಗೆಂತನ್ನು “ಅಂತಿಮಾಕಾಶವಯ” ಎಂಬ ವಿಷಯದಲ್ಲ “ಹಾಹಗಳು” ಎಂಬುದನ್ನು ದೊಡ್ಡ ಅಕ್ಷರದಲ್ಲಿ ಬೋಂಡ್ ಮೇಲೆ ಬರೆದು ನಂತರ ಅ ಹಡವನ್ನು ಬರೆಸಿ ಜಡುಪುದರ ಮೂಲಕ ಅದನ್ನು ನಾವು ದೃಷ್ಟಿಂತಹಲಬಹುದು. (ಅಲ್ಲ “ಅಂತಿಮಾಕಾಶ” ಇನ್ನೊಂದು ಲೀಡಿಯ ಉದಾಹರಣೆಯಲ್ಪಟ್ಟಿದೆ; ಮಕ್ಕಳ ಮಾದಲಿಗಾಗಿ ಬಳಕುವ ಮಣಿನ್ನು ಇಕ್ಕೆ “ಹಲಗೆಯ” ಲೀಡಿಯಲ್ಲಿ ಬಳಸಿ ಅದರ ಮೇಲೆ ಗೆರೆಗಳನ್ನು ಹಾಕಿಲಿ ನಂತರ ನುಱಿಹಾದ ಮಣಿಸಿಂದ ತೀಕಿಲ, ಈಗ ಈ ಕೆಲೆಯ ಉಜಯಲಾರದು. ಇದನ್ನು ಉದಾಹರಣೆಯಲ್ಲಿ ಇನ್ನೊಂದು ತುತ್ತಾಹಲಕಾಲ ಮಾಗಣಿದೆ. ಅದನಂದರೆ, ಮಕ್ಕಳ ಮುಜ್ಜಿಕ ಸ್ಥಿರಾಗಿ. ಇದು ನಿಂತು ಇರುವ ಕಡೆಗೆ ಕಿಂಧುವುದಾದರೆ ಅದನ್ನು ಲಿಂಕಿಲ್, ಅದರ ಮೇಲೆ “ಹಾಹಗಳು” ಎಂಬುದನ್ನು ದಪ್ಪಕ್ಕರದಲ್ಲಿ ಬರೆಯಲಿ, ನಂತರ ಮೇಲ್ವಿದರನ್ನು ಎತ್ತಿಲ, ಬರಹವು ಅಂತಿಮಿಹೋಗಿತ್ತದೆ.)

ತ್ರಣಂದ ಟಿಪ್ಪಣಿ

ನಾನು ಅಪ್ಪೊನ್ತುಲರ ಕೃತ್ಯಾಗಳ 2 ಮತ್ತು 3ರಲ್ಲಿಯ ಬೋಂಡನೆಗಳನ್ನು ನಾವು ನಂಜ್ಞೆಂತ ರೂಹದಲ್ಲಿ ಇಲನಬೇಕೆಂದು ನೂಜಿನುವವನಾಗಿದ್ದೇನೆ: ಮತ್ತು ಆ ವಿಷಯಗಳು ಮೂಲತಹ ವಾಗಿ ಬೋಂಡಿನಲ್ಪಟ್ಟಿಂತಪುಗಳಿಗಿಂತ ತ್ರೈಕೆರವಾಗಿ ತಂಡುಬರುವಂತಪುಗಳೂ ಹಾಗೂ ದಾಖಲಾತ ವಾದ 2 ಬೋಂಡನೆ ಇರುವಂತಪುಗಳು ಆಗಿವೆ. (ಲೂಕಸು ನಾಮಾನ್ಯವಾಗಿ ವಿಷಯಗಳನ್ನು ನಕಲು ಮಾಡಿಲ್ಲ.) ಅತನು ತದನಂತರ ಈ ತುತ್ತಾಹಲದಲ್ಲಿ ಬರೆಯಬೇಕಾದುದನ್ನು

ತಡದಿಷ್ಟಕೊಳ್ಳುತ್ತಾನೆ. ಈ ಹಾರವು “ಹೇತುನು ತುಸಂಗಿಸಿದ ನುವಾಡೆ” ಎಂಬುದಾಗಿದ್ದು ಅಪ್ಪೋನ್ತಲರ ಕೃತ್ಯೆಗಳು 2 ಮತ್ತು 3ರಳ್ಳಿನ ತುಸಂಗಿಗಳನ್ನು ಮತ್ತು ಅಪ್ಪೋನ್ತಲರ ಕೃತ್ಯೆಗಳು 4 ಮತ್ತು 10ರಳ್ಳಿನ ತುಸಂಗಿವನ್ನು ಕಳಿಸಿ ಆ ಹಾರವನ್ನು ಸಿದ್ಧಮಾಡಿಕೊಳ್ಳುತ್ತಬಹುದು. ಎಷ್ಟು ಕಡಿಮೆಯೋ ಅಷ್ಟು ಕಡಿಮೆ ಓಷ್ಟುಷ್ಟಿ ಮಾಡಬಹುದು. ವಿಶ್ವಾರ್ಥಾದ ವಿವರಣೆಯನ್ನು ನಿರ್ದೇಖಬಹುದು. ನಾಬಿರಾರು ಜನರನ್ನು ನಡುಗಿಸುವಂತೆ ಮಾಡಿದ ಹೇತುನ ಬೋಧನೆಯಂತೆ (ನಿನ್ನ ಮೂಲಕ) ಇದೂ (ನಿಮ್ಮ ಹಾರ) ಶತ್ತಿಶಾಲಾಯಾಗಬಹುದಲ್ಲವೇ!

“ಮೋಳೆಯಂತಹ ಪ್ರವಾದಿ” (ಧರ್ಮೋಪದೇಶಕಾಂಡ 18:15, 18, 19; ಯಾಜಕಕಾಂಡ 23:29; ಅಪ್ಪೋನ್ತಲರ ಕೃತ್ಯೆಗಳು 3:22, 23) ಎಂಬ ಕುತ್ತಾಹಲಕಾಲಿಯಾದ ಪ್ರಜೀವಾ ಧನೆಯ ಬೋಧನಲ್ಲಿನ್ನಿಂತೆ. ಕಾಫಮನ್ ತನ್ನ ಇಜ್ಞಾಯದ ಮೇಂಆನ ಭಾಷಣೆಯಲ್ಲ ಯೇಸು ಮೋಳೆಯನ್ನು ಹೋಲುವ 19 ಮಾರ್ಗಗಳನ್ನು ಮತ್ತು ಆತನು ಮೋಳೆಯನ್ನು ಹೋಲುವ 13 ಮಾರ್ಗಗಳನ್ನು ಪಟ್ಟಮಾಡಿದ್ದಾನೆ (Coffman, *Commentary on Hebrews* [Austin, Tex.: Firm Foundation Publishing House, 1971], 67-69).

ಒಷ್ಟುಷ್ಟಿಗಳು

‘ಒಂದು ವೇಳೆ ಇದು ನಿಮಗೆ ಯೋಣ್ಯವೆನಿಸಿದರೆ, ತ್ವೇಮರೋಣಕ್ಕೆ ತುತ್ತಾದ ಹುಡುಗ ಮತ್ತು ಹಡುಗಿಯಾರ ತಮ್ಮ ತ್ವಿಯಾದ ಅವನು ಅಧಿವಾ ಅವಳ ಹನೆರನ್ನು ಮೀಲಂದ ಮೀಲೆ ಬರೆಯಬುದನ್ನು ನಿರ್ವಹಿಸಬಹುದು. ಹನೆರುಗಳ ಕೇಳವಲ ನಿಜೀಂದ ಪ್ರವಾದ ಅಷ್ಟರಗಳ ಸರಪಾಲೆಯಲ್ಲ. ಇದು ಬಳ್ಳಣ ಹೃದಯದ ಬಿಡಿತವನ್ನು ನಾಜಿನುವ ನಂತೇತವಾಗಿದೆ.⁹ ಅಪ್ಪೋನ್ತಲರ ಕೃತ್ಯೆಗಳು 2 ಮತ್ತು 3 ಅಧ್ಯಾಯಗಳಲ್ಲಿನ ತುಸಂಗಿವು ಬಹುಶಃ ಪ್ರತಿಯೊಬ್ಬಿಲಿಗೂ ಒಂದುಕೊಂಡು ಪೂರ್ವಕವಾದ ಪ್ರವರಣೆಯಂತಹ ಎಂದು ಯೋಜಿಸಲಾಗಿದು. ಇನ್ನೊಂದು ಮಾತನ್ನಲ್ಲ, ಹೇತುನು ಈ ವರಡೂ ತುಸಂಗಿದಲ್ಲ ಒಂದೇ ನಂಗತಿಯನ್ನು ಬಳಸಿರಬಹುದು, ಆದರೆ ದಾಖಲಾದ ವಿಷಯಗಳನ್ನು ಪುನಃ ನಕ್ಷಲ ಮಾಡುವ ಅಭಾವ ಲಾಕಸಿಗಿರಲ್ಲ. ¹⁰KJVಯಲ್ಲ ಪರಿಖಾರದಿಂದ ಎಂದಿಧ್ಯೇ NIVಯಲ್ಲ “ದ್ಯುಖಿಕತೆ” ಎಂದಿದೆ. ¹¹KJVಯಲ್ಲ ಪಜನ್ 26ರಳ್ಳು “ಮಗನು” ಎಂದಿದೆ ರೀತದಲ್ಲಿ ಬಳಸಲಾಗ್ಗೆ ನಾಮಾನ್ಯ ಪದ ವಾದ “ಮಗಾ” (ಹ್ಯಾನ್) ಎಂಬುದೂ ಅಲ್ಲ ಅಧಿವಾ ನಾಮಾನ್ಯ ಪದವಾದ “ನೇಂ ವರ್ತ” (ಡ್ರೈಕನ್ಸ್) ಎಂಬುದೂ ಅಲ್ಲ. ಅದರೆ ಹಾಯನ್ ಎಂಬ ಪದವು ಬಳಕೆಯಾಗಿದೆ ಇದರ ಅಧ್ಯ “ನೇಂವರ್ತ” ಅಧಿವಾ “ಮಗಾ” ಎಂದಾಗಿದೆ. (ಈ ಪದದಿಂದ ಮಕ್ಕಳ ತಜ್ಜ್ವ ಎಂಬ ಪದಪ್ರ ಹುಟ್ಟಿಕೊಂಡಿದೆ.) ಹೇತುನು ಯೇಸುವಿನ ಶರೀರಗಳೆ ಮಹತ್ವ ಕೇಳಿದ್ದಾನೆ (ಪಜನ್ 18 ಗಮನಿಸಿ). ಹರೋಳ್ಟಾಗಿ ಹಕ್ಕಿಯ ಒಡಂಬಡಿಕೆಯಲ್ಲಿ ಬೋಧನಲ್ಲಿನ್ನಿಂತೆ ಶರೀರ ನೇರವರ್ತನ ಇಲ್ಲ ತ್ವಿತಿಂಜಿತವಾಗಿದ್ದಾನೆ. ಹಾಯನ್ ಪದಪ್ರ ಯೀಶಾಯ ಮುತ್ತಿತರಲಂದ ಶರೀರ ನೇರವರ್ತನ ಪರಿಷ್ಟೇರಿಗಳಂದ ಸ್ವರ್ಗಗಂಬಣಲ್ಲ ಬಳಕೆಯಾಗಿದೆ. ಕೀರ್ತಿ ಹೆಚ್ಚಿನ ಆಧುನಿಕ ಭಾಷಾಂತರಗಳು “ನೇಂವರ್ತ” ಎಂದು ಬಳಸಲು ಇಷ್ಟಿಸುವಂತಹಿ. ¹²ಯೀಶಾಯ 5:3. ಅಪ್ಪೋನ್ತಲರ ಕೃತ್ಯೆಗಳು 8ರಳ್ಳು ಬಿಡಿತೆಂಬ್ಯೇ ಶೈಷ್ಟಿ ಮನುಷ್ಯನಿಗೆ ಹಿಷ್ಟುಷ್ಟಿ ಮಾಡಿದ ತುಸಂಗಿವನ್ನು ಗಮನಿಸಿಲಿ. ¹³ಕೀರ್ತನೆ 22 ಹೇತುನು ಬೋಧನೆಗಳು ನಂತಿಂದ್ದು ಲೀತಿಯಲ್ಲ ಇಲ್ಲ ವಿರಬುಸಿಕೆಂದು ಯೀಶಾಯ ಮತ್ತು ದಾಖಿಲದಲಂದ ಕೆಲ ಶೈಲಿಂಬಾಗಳಂದ ಉಲ್ಲೇಖಿಸಿರಿತಕ್ಕೂ ನಾತು. ¹⁴ವಿವೋಜಕನ್ನನ್ನು ಅವರು ಜಟ್ಟರು. ¹⁵“ಪಲಿಂದ್ದು” ಈ ಪದಪ್ರ ರೀತನ್ನಲ್ಲ ಅಲ್ಲ ಈ ಲೀತಿಯಲ್ಲ ಪರಿಖಾರದಿಂದ ಎಂದಿದೆ. ಇದರಿಂದ “ಬುಂಬಾಗಿದ್ದು” ಎಂದು. ಇದು ಮಾನವಲಿಗೆ ಅನ್ವಯಿಸುವಾಗ ಇದರಿಂದ ದೇವರು ತನ್ನ ಮಕ್ಕಳನ್ನು ವಿಷೇಶ ಲಾಂಡೆಶಿಪ್‌ಕಾರಿ ಪ್ರತ್ಯೇಕಿಸಿದನು ಎಂಬುದಾಗಿದೆ. ದೇವಲಿಗೆ ಅನ್ವಯಿಸುವಾಗ ಇದರಿಂದ ದೇವರ ಪರಿಪೂರಣತೆಯು ಸ್ವಾಷಿಯ ಉಳಿದ ಭಾಗದಿಂದ ಬೇರೆಯಾಗಿ ಮಾಡಲ್ಪಟ್ಟಿತ್ತು ಎಂದು. ¹⁶“ನೀತಿವಂತಿಕೆ” ಬಳ್ಳಣ ವಿರುದ್ಧ ದೇವತವನ್ನು ಹಾಕಿದೆ ಇರುವುದನ್ನು ಮತ್ತು ಯಾರಿನ್ನು ದೇಂಡಿ ಎಂದು ಪರಿಗಳಿನದಿಯವುದನ್ನು ನಾಜಿಸುವುದಾಗಿದೆ. ¹⁷ಹೇತುನು ಸ್ತಂಭ ಯೋಹಾನೆ 6:69 ರಳ್ಳು ಯೇಸುವನ್ನು “ಪಲಿಂದ್ದಾಗಿ ದೇವರು” ಎಂದು ಕರೆದನು.

⁹Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 412. ¹⁰ಅಧಿಕಾರಗಳ ನಿರ್ವಹಣೆ, ನೋಡಿಲ 13:27; 1 ಕೇಳಲಂಧ 2:8.

¹³గమనిసి, ఇజ్యలు 10:26. ఇజ్యలు నెఱికటు ఇంతక హాజరికష్టు “జీత్తుపూర్వం” జాణగిటు ఎందు కరేదయ. ¹⁴యీహదిగిశగే యీఎనుచే మేస్సియనెంద అంగిలికనుచల్ల శిలుబేయు చుఖ్యవాద అడ్డియాగిత్తు ఇదు హేతున ప్రసంగింద మూల నంగితయాగిత్తు. ¹⁵కేల లేఖకు నూజినుపురేనెందరే నిజవాగియూ హిగే మాడుపదు అవష్టుల్లిల్ల, ప్రతిదినపూరు హంజాత్కుమ దినపాద్దలింద, యీరునిలేబిన యీహదిగిటు తమ్మ హాపగ్గికష్టు ఒప్పికొండు మత్తు దిలక్కున్నాన మాడిసికోట్లుపదస్తు నోఇదిరిబేటు (2:38, 41, 47). ¹⁶హదకోశిదల్ల నోఇ డిల “హశ్శాత్తుహ.” ¹⁷జనరు మట్టిన అధివా మేణద హగోగిశ మేలి మోనయుళ్ల కట్టగోగిశింద బరే యుక్కిప్పదు. ఈ బరగిశు మేల్లే గ్రీయస్తు నుబుకాగిసిదాగ “అజసిఖడుద్దపు.” ¹⁸KJVయల్ల “హలిచెంతాదపు” ఎందిదే. ఆద్దలింద ఈ ఆశ్చేయు తేచల ఇయ “ఇయ” ఎంబ హదగిశల్ల ముదుగిహోగివే ఎందు బండితాగార కేటుత్తేవే. ఇదు కమణి ప్రయోగిందరల్లదే. ఆడ్దలింద ఇందు నాపు మాడుప కెలపు నంగితిశల్ల, దేవరు నమగాగి, మాడువ కెలపు నంగితిశ అగిచే. నాపు తిగి కూతుకొట్లుపవరగిరోఇం మత్తు దేవటగే తన్న కెలన మాడలు జించాఇ. “హింతియు” ఇదు “హలిచెంతాదపు” ఇదర లుక్కుమ భాషాంతరపాగిదే హిగాగి ఇదు అపాథిక్కే ఎడమాడికోటుపుదిల్ల. మూల ర్రింకపదిగి సంయుక్త హదద అశ్వర నశ అధివు “ప్రియు” ఎందిదే. ¹⁹మూల భాగపు యారు, యాకే తిగిదయ ఎందు హేటుపుదిల్ల, అదరే అపాయ కండనేడగే తిగిదయ ఎందు సిసిపాగి కాబుత్తుడే (గ్రమసిసి 11:21). 3:19రల్ల హోనీతమానద భాషాంతరదల్లయ ఆశ్చేయు “దేవరేషేగే హింతియు” ఎందిదే. ²⁰ఇదు హాపక్కుమాపణియోడనే వ్యారంభపాగుత్తుడే. నమ్మ ఆక్కన్నస్తు నోయినుప భయింకరపాద హాపదిం జిడుగాఁ మాడికోట్లుపదు బిశ్రూపికాలద అధ్యితపాగిదే. నమ్మ ఈ “బిశ్రూపికాలపు” కిన్న జిలివిడ మూలక ముందుపటయుక్కె నాపు సమస్యేయోడనే హోరాడుత్తేవే మత్తు నంంతర కండనేడగే తిగికోట్లుత్తేదే. నమ్మ ఆక్కన్గి ఇష్టేందు పునశ్చీతనగోట్లుత్తెవల్ల! పగ్గడల్ల ఈ నంగితిశస్తు సింపు బిజసిదాగ, ఇదస్తు పగ్గడ నడస్తుర్యోందిగే దేవరు అపర ఆక్కగిష్టు పునశ్చీతనగోజనువ ప్రసంగపు కంజికోట్లబీ కిందాగ, ఈ నంగితిశస్తు సింపు బింబిలు.

²¹ఈ లభియల్లుగా KJVయ ఈ ఎరడు ఆతిచావాదగిష్టు నూజినుపుదాగిదే. ²²“నేబునలాద” ఇదర సంయుక్త ర్రింకపదద భాషాంతరద అశ్వరనశ అధివు “చొదలేఁ నేచుకగోండిరుపుదు” ఎందాగిదే. అనాదికాలదిందలు దేవరు తన్న యోజనె మత్తు లుచ్చెరిగి అంగగారి యీఎనుపు మేస్సియను ఎందు నేలసిదను. “నినగారి” ఇదస్తు వృశ్టిగత తీయియన్నాగినుత్తుడే. హేతును తన్న కేటుగలగే హేటుపుదేనందరే దేవరు చిష్టేళపాగి, అపలాగి మాడిదను. ²³KJVయ బహుళః అశ్వరనశ భాషాంతరశ్చే సమిలపచాగిదే. ²⁴“అక్కితేయ బంగారద యుగపు” హాపచుయపాద భూబియ మేలే ఇయపుదర తులతు ఎల్లు యాప నూజసెయూ ఇల్ల. హాగే నోఇదిరే యీఎను తిగి బరువాగ నంజసెయు భూబియ మేలే ఉజ్జిదిరుత్తుడో ఎందు ఆతను ఒందు నాల ఆశ్చేయదింద నుదిదిద్దునే (లాక 18:8). ²⁵ఇదస్తు బోధిసుపచరు హేశ్వగి నాంకేతిక హలజ్జెందపు అశ్వరనశ కాలుకుత్తరె. ²⁶బ్యిబ్లియనల్లన బిచరజెయ మూల త్స్తేయు, యారు ఈ చాక్యపు మేందలు కేటుపుదస్తు మత్తు కాలుయుపుదస్తు ముందుపరేసు త్తురచంతే అపర తప్పగ్రిషించు తిద్దుట్టిషు. రాజ్యక్కే నంబంధించంతే అతోస్తులలగే ఇదువ తప్ప కల్పనయూ కుఱడా తిద్దుట్టిషు. ²⁷నాను “న్యూయింబద్ధపాద” ఎంబ బిషేంబపస్తు బిజసుత్తేనే. యాకేందరే అపుగిశల్ల అనేకపు (ఎల్లపూ ఇరదిద్దురో) మేస్సియను బగేగి “నిలించే మత్తు కనసుగిశు నేరపేయదిల్ల. తువాదనేగి బిపరజెగిశగే తమ్మదే ఆద చ్చెయుత్తిక ఇశ్శే ఎంబ బణ్ణపు సిలడుపుదర పల్లామదిం ఎల్లనంగితిశస్తు పునశ్చీతనగోజనుపుదు” ఎంబ నంగితిశస్తు హేతును బుత్తిగోజనుత్తునే, హాగే దేవరు నిజవాగి పలిశుద్ద తువాదిగి బాయింద మాతాడిద్దున్న ఎత్తి కిడిద్దునే. ²⁹హేతును రాష్ట్రియ నిలించేయన్న చ్చెయుత్తికిచవాద నిలించే యన్నాగి మాపణడిన్నద్దునే. ³⁰“దేవరు ఎల్ల నంగితయన్న పునశ్చీతనగోజనుత్తునే” ఎంబుదు (నూజన: మాకి 3:1; 4:5, 6; మత్తుయ 17:11, 12; మాకం 9:12, 13) మేస్సియన దాలయన్న సిధ్ధమాడలు బంద న్యూసికొనాద యోకానన కాయిద మూలక

శ్రూరంబవాయితి. యేసుక్రిస్తను బఱయ ములలక కండను స్త్రీశ్రూరుయర తునస్తుపణెయిన్ను” ముందువచ్చిసిను (ఎఫ్హన్ 2:16-18). ఎల్లూ నంగితగళ అంతిమాద మత్తు నంపురాణం వాద తున్నిల్లాపనీగే నాచు కేండోల, కండన బర్జోణమన్ను నాచు కాయబేటు.

³¹ “ననుగె సంఘబిసిద అనేక సంగతిగట పునర్జీతనకై యోగ్యవాదపుగళల్ల. కెల దినగళల్ల నాచు సిక్కుచ్చెద యోజనెయిది ఇంథ బిషయగట త్రమువాగిర్లు ఎందు నాచు నొఱడుతేయేవే. ³² ఇదన్ను సింను ప్యెయిల్కితవాగినికిసో: కేలవరు ఆరోగ్యవస్తు కెళుశుకొండిద్దారే: అవలగి ఇదు పునర్జీతినిల్చుచుపదు. అపు తమ్మి భాతిక స్వస్తితేయిన్న కెళుశుకొండిత్తుకారే. అవరు హరిలోకచల్న సంకత్తన్న పడెయివరు. కేలవరు స్టేటికిటర్స్ మచ్చు ప్రియరస్సు కళ దుకోండిరుత్తారే. అవరు దేవరోడనే, త్రిస్తస్సోడనే, హలిశుద్ద శృంగాదనే మచ్చు దూతరౌడ డనే మచ్చు హరిలోకచల్లరప సంతరోడనే ఇచువరు. ³³ కసోలా కను యూడ 14, 15రల్ల త్రపాది ఎందు కరెయల్చుద్దానే. ఆదరే యోకాదిగట నామాన్యవాగి మోలేయిన్న చోదల మచ్చు అతిదేండ్ర త్రపాదియింది నామాన్యవాగి యోజనిత్తిద్దారు. యేసుపు ఎమ్ముకు దారియల్ల ఇబ్బరు కిష్కుమోడనే జోంధిన్నతియుచాగ ఆకను “చోలేయ మచ్చు ఎల్ల త్రపాదిగట ఎల్లర జోతే” ఎందు నశ కూరంభసిద్దానే (లుక 24:27). ³⁴ అనేక వ్యాఖ్యాన్గాల ధమోలం హదేళకాండ 18:15, 18 మచ్చు 19రల్ల ఆయల్చుచ్చిపే. ఆదరే వ్యాఖ్యాయ జోనెయల్న మాతుగట యాజకకాండ 23:29లంద ఆయల్చుచ్చిపే. చోలేయ యాజకకాండ మచ్చు ధమోలం హదేళకాండ చేరిడన్ను బరదను. ³⁵ ధమోలం హదేళకాండ 18రల్ల చోలేయ, కానాన్యదు మాకిదంతే, జిను మాడద కంగె తిరుగికొండు దేవర జిత్తపస్సు తిక్కించంతే నీచురూ మాడబారదెందు కేళదను. బదలాగి దేవరు తన్న జిత్తపస్సు తిజనలు త్రపిసిధియిన్న కట్టికిన్నతిద్దను: ఆకను జినలగి బోంధినలు “చోలేయిన్న ఎబ్బిసిదంతే ఆకను త్రపాదిగితన్ను ఎబ్బిసిద్దానే ...” దేవరు తన్న వాగ్గునపస్సు సేరపెలిసిదను. ఆకను జినలగి నుప్పిదారయక త్రపాదిగితన్ను నిరంతరచాగి జినరేడే కట్టికిన్నత్తు ఇద్దను. చోలేయు అశ్వావ త్రపాదియాగిచ్చు, మధ్యకాలణ త్రపా దిగటు మోలేయ వాగ్గునపస్సు భాగశిస్తారు నెరపెలిసిదట ఎంబుదు ఇస్తుయీలర అనిసికేయాగిత్తు. హిగే అపు “త్రపాదియ” అన్నాడు బరబేళకాగిదే ఎన్నతిద్దారు. ³⁶ నోఇలి 13:20, నముచేలను కేలనాలి “చోదల చోషక త్రపాది” ఎందు కంఠ యుల్చుచ్చానే. ³⁷ 1 నముచేల 13:14; 15:28; 16:13; 28:17 నోఇలి. ³⁸ త్రపియోందు కళి ఒడంబడికేయ త్రపాదిగట మాతినల్ల, మేస్సియున బగ్గిని నొజనెయి అధారగట సిక్కుపుల్లవాద్దలింద కెల లేవికరు మచ్చు జింతికాగిద్దారు. ఇదు అనద్యుకచాగిదే. త్రపియోబ్బ త్రపాదియు తన్నదే ఆద అముల్య కాటికేగితన్ను బరలాయవ మేస్సియున బగ్గిని కొణ్ణిద్దారే. హిగే యెలువు కేళుత్తు తన్నన్న చోలేయ మచ్చు ఎల్ల త్రపాదిగితన్ను ఒకగోండు ఎందు కేళుత్తు నమస్త గ్రంథగళల్ల తన్న బిషయవాగిరువ దేవర ఎల్ల బిషయగటస్తు బిపిలిసిదను (లుక 24:27; ఒకి కేళుత్తు న్నస్తు). ³⁹ ఇదు ఇన్నాందు కళియ ఒడంబడికేయ త్రేణై వాగ్గునపాగిచ్చు, త్రిస్తియ యుగదల్ల అన్యజనసరస్సు సేలసికొళ్పుచ బిషయవస్తు ఒకగోండిరుత్తుదే. ఈ వాగ్గునద కులకు హేతును ఆలోచిసిద్దుదే ఆకను బముతః: “అపు మోదలు యోకాద్యర ఆదరే” ఎంబ మాతుగితన్ను ఆకను జోండిసి కొళ్పుత్తిద్దను. ⁴⁰ రక్షణీయ చోదలు “యోకాద్యరగా మచ్చు రీకలిగా” ఆగిదే (పొమాతుర 1:16; ఒకి కేళదు ననుదు) నోఇలి 13:45, 46; రేణుమ 2:9, 10 నశ.